

DCX SYSTEMS LIMITED CIN: L31908KA2011PLC061686

An AS 9100D Certified

Regd. Off. Add.: Aerospace SEZ Sector, Plot Nos. 29,30 and 107, Hitech Defence and Aerospace Park, Kavadadasanahalli, Bengaluru Rural – 562110, Karnataka, India.

Email: cs@dcxindia.com Tel: 080-67119555 Web: www.dcxindia.com

September 05, 2025

BSE Limited
P J Towers
Dalal Street, Fort
Mumbai – 400001

National Stock Exchange of India Ltd Exchange Plaza, C-1, Block G Bandra Kurla Complex, Bandra (E) Mumbai – 400051

Scrip Code - 543650

Symbol – DCXINDIA

Dear Sir/Madam.

Subject: Newspaper Publication for the Notice of 14th Annual General Meeting (AGM)

Pursuant to Regulation 30 and Regulation 47 of the SEBI (Listing Obligations and Disclosure Requirements) Regulations, 2015, please find enclosed copies of newspaper publication regarding Notice of 14th Annual General Meeting of the Company and e-voting information, published in Financial Express (English) and Samyuktha Karnataka (Kannada) on September 05, 2025. The same has been made available on the Company's Website at www.dcxindia.com.

This is for your information and records.

Thanking you,

Yours Sincerely, For **DCX Systems Limited**

Gurumurthy Hegde Company Secretary, Legal & Compliance Officer

FINANCIAL EXPRESS

DCX

DCX SYSTEMS LIMITED

Regd.Off.Address: Aerospace SEZ Sector, Plot Nos. 29,30 & 107, Hitech Defence and Aerospace Park, Kavadadasanahalli, KIADB Industrial Area, Bengaluru Rural - 562110, Karnataka, India. CIN: L31908KA2011PLC061686 Telephone: + (91) (80) 67119555

web:www.dcxindia.com Email:cs@dcxindia.com NOTICE OF THE 14TH ANNUAL GENERAL MEETING (AGM) AND E-VOTING INFORMATION

Notice is hereby given that the 14th Annual General Meeting (AGM) of the Members of the Company will be held on Friday, September 26, 2025 at 02:00 P.M. (IST) through Video Conferencing ("VC") or Other Audio Visual Means ("OAVM"), to transact the business set out in the Notice convening the 14th AGM ('Notice'), in compliance with the applicable provisions of the Companies Act, 2013 ("Act"), the General Circular No. 09/2024 dated

September 19, 2024, issued by the Ministry of Corporate Affairs (the 'MCA') and Circular No. SEBI/HO/CFD/CFD-PoD-2/P/CIR/2024/133 dated October 3, 2024 issued by the Securities Exchange Board of India ('SEBI'), (herein after collectively referred as 'Circulars'), and SEBI (Listing Obligations and Disclosure Requirements) Regulations, 2015 ("Listing Regulations"). Electronic copies of the Notice of the 14th AGM, procedure and instructions for e-voting and the Annual Report for the Financial Year 2024-25 has been sent on September 04, 2025, to all those Members whose email IDs are

registered with their Depository Participant(s) ("DPs)/ Registrar & Transfer Agent ("RTA") of the Company, i.e., MUFG Intime India Private Limited ('MUFG'), as the case may be. The Notice of the 14th AGM and the Annual Report for the Financial Year 2024-25 are also available on the website

of the Company at https://dexindia.com/investors/and on the websites of BSE Limited at https://www.bseindia.com and National Stock Exchange of India Limited at https://www.nseindia.com.

The dispatch of Notice of the AGM through electronic mode has been completed on September 04, 2025.

Pursuant to Section 108 of the Companies Act, 2013 read with applicable Rules and Regulation 44 of the SEBI (Listing Obligations and Disclosure Requirements) Regulations, 2015, members are provided with the facility to exercise their vote by electronic means on all the resolutions set out in the Notice. In this connection, Members are hereby Informed that:

- 1. Proceedings of the AGM will be web-casted live for those who are the Members as on the cut-off date i.e., Friday, September 19, 2025, Members may visit https://instameet.linkintime.co.in and login through existing user id and password to watch the live proceedings of the AGM. Facility for joining the AGM shall be open 30 minutes before the scheduled time for commencement of AGM and shall be closed 30 minutes after such scheduled time.
- 2. The Company has appointed M/s. MUFG Intime India Pvt. Ltd., Registrars and Transfer Agents ('MUFG Intime' or 'RTA'), to provide VC/OAVM facility for the AGM. 3. The Company has appointed CS Shreyas Dwaraki, Company Secretary in Practice, (Membership No. F11953, C.P.
- No. 26529), who in the opinion of the Board is a duly qualified person, as Scrutinizer to scrutinize the electronic voting process in a fair and transparent manner. 4. The remote e-voting period commences on Monday, September 22,2025, from 9.00 a.m. and ends on Thursday,
- September 25, 2025 at 5.00 p.m. During this period, the Members of the Company holding shares in dematerialized form, as on the cut-off date being Friday, September 19, 2025, may cast their vote by electronic means in the manner and process set out herein above.
- 5. The facility for voting will also be made available during the AGM and those members who have not cast their vote on the resolutions through remote e-voting and are otherwise not barred from doing so, shall be eligible to vote through the e-voting system at AGM.
- 6. The remote e-voting module shall be disabled for voting thereafter. Once the vote on a resolution is cast by the Member, the Member shall not be allowed to change it subsequently. Members who have voted through remote e-voting will be eligible to attend the meeting. However, they will not be eligible to vote at the AGM.
- 7. Any non-individual shareholders, who acquires shares of the Company and becomes a Member of the Company after sending of the Notice and holding shares as of the cut-off date, may obtain the login ID and password by sending a request at enotices@in.mpms.mufg.com. However, if he/she is already registered with MUFG Intime for remote e-voting then he/she can use his/her existing User ID and password for casting the vote.
- 8. For queries regarding e-voting:
- a. For e-voting instructions, members may go through the instructions in the Notice for the 14th AGM. In case of any queries / grievances in connection with e-voting, members may refer to the Help & Frequently Asked Questions (FAQs) and E-Voting user manual available athttps://instavote.linkintime.co.in/or may contact to MUFG Intime INSTAVOTE helpdesk by sending a request at enotices@in.mpms.mufg.com or contact on: - Tel: 022 – 4918 6000.
- Members who are voting through the facilities provided by their Depository Participants, may contact their respective Depository Participants on their helpline/contact details.
- 9. For any query/clarification on or assistance required with respect to the Annual Report for the Financial Year 2024-25 or the Annual General Meeting, Members may write to cs@dcxindia.com. For DCX Systems Limited

Place : Bengaluru Dated: 04.09.2025

Gurumurthy Ganapati Hegde Company Secretary, Legal & Compliance Officer M.No: A24285



MOSCHIP TECHNOLOGIES LIMITED

Read, Office: 7th Floor, My Home Twitza, TSIIC Hyderabad Knowledge City. Hyderabad, Telangana 500081, India. CIN: L31909TG1999PLC032184 Email: investorrelations@moschip.com; www.moschip.com Phone: +91-040-66229292, Fax: +91-040-66229393

NOTICE OF 26"ANNUAL GENERAL MEETING, BOOK CLOSURE & E-VOTING INFORMATION

NOTICE is hereby given that the 26" Annual General Meeting ('AGM' or 'Meeting') of the Members of MosChip Technologies Limited ("the Company") will be held on Friday, the 26" day of September, 2025 at 05.00 p.m. (IST) through Video Conferencing ("VC") facility / Other Audio Visual Means ('OAVM') ONLY, to transact the businesses set out in the Notice of the AGM dated 29" August, 2025 ('the Notice").

In accordance with the General Circular No. 14/2020 dated April 08, 2020, No. 17/2020 dated April 13, 2020, No. 22/2020 dated June 15, 2020, No. 33/2020 dated September 28, 2020, No. 39/2020 dated December 31, 2020, No. 10/2021 dated June 23, 2021, No. 20/2021 dated December 08, 2021, No. 3/2022 dated May 5, 2022, No. 11/2022 dated December 28, 2022, No. 09/2023 dated September 25, 2023 and No. 09/2024 dated September 19, 2024 issued by Ministry of Corporate Affairs (collectively referred to as 'MCA Circulars') and Securities and Exchange Board of India ('SEBI') vide its Circular No. SEBI/HO/CFD/CMD1/CIR/P/2020/79 dated May 12, 2020 read with Circular No. SEBI/HO/CFD/CMD2/CIR/P/2021/11 dated January 15, 2021, SEBI/HO/CFD/CMD2/ CIR/P/2022/62 dated May 13, 2022 and SEBI/HO/ CFD/Pod-2/P/CIR/2023/4 dated January 5, 2023 and SEBI Circular No. SEBI/HO/DDHS/P/ CIR/2023/0164 dated October 6, 2023 ('SEBI Circulars'), the Company is being sent the Notice of the 26"AGM along with the Annual Report 2024-25 on Thursday, 04"September, 2025, through electronic mode only, to those Members whose e-mail addresses are registered with the Company or Registrar & Transfer Agent ('Registrar') and Depositories.

The Annual Report 2024-25 of the Company, inter alia, containing the Notice of the 26"AGM is available on the website of the Company at www.moschip.com and the website of KFintech at www.kfintech.com and also on the website of BSE Limited at www.bseindia.com and also on the website of NSE limited at www.nseindia.com.

Pursuant to Section 91 of the Companies Act, 2013 ["Act"] read with Rule 10 of Companies (Management and Administration) Rules, 2014 and Regulation 42 of SEBI (Listing Obligations and Disclosure Requirements) Regulations, 2015, the Register of Members and Share Transfer Books of the Company will remain closed from Friday, 19"September, 2025 to Friday, 26"September, 2025 (both days inclusive) on account of the AGM.

Remote e-voting and e-voting during AGM

Place: Hyderabad

Date: 04/09/2025

In compliance with Section 108 of the Companies Act, 2013 ('the Act') read with Rule 20 of the Companies (Management and Administration) Rules, 2014, as amended from time to time, Secretarial Standards - 2 issued by the Institute of Company Secretaries of India on General Meetings and Regulation 44 of the SEBI (Listing Obligations and Disclosure Requirements) Regulations, 2015, the Company is providing to its Members the facility of remote e-Voting before the AGM and during the AGM in respect of the businesses to be transacted at the AGM and for this purpose, the Company has appointed Kfin Technologies Limited ("KFintech") for facilitating voting through electronic means.

Members are requested to go through the Notes set out in AGM Notice and in particular, instructions for joining the AGM, manner of casting vote through Remote e-voting during the AGM and attending the AGM through VC/OVAM and note the following:

The remote e-Voting facility would be available during the following period:

Commencement of remote e-Voting	23"September, 2025, Tuesday, at 9:00 A.M. (IST)
End of remote e-Voting	25" September, 2025, Thursday, at 5:00 P.M. (IST)

a) The remote e-Voting module shall be disabled by KFintech for voting thereafter and Members will not be allowed to vote electronically beyond the said date and time.

b) The voting rights of the Members shall be in proportion to their share of the paid-up equity share capital of the Company either in physical or in dematerialized mode as on Friday, 19"September, 2025 ('Cut-Off Date'). The facility of remote e-Voting system shall also be made available during the Meeting and shall be disabled 15 minutes after the conclusion of the Meeting. Members attending the Meeting, who have not cast their vote by remote e-voting prior to Meeting, shall be able to exercise their right during the Meeting. Once the vote on a resolution is cast by the Member, the same shall not be allowed to be changed subsequently. A person whose name is recorded in the Register of Members / Register of Beneficial Owners, as on the Cut-off date, only shall be entitled to avail the facility of remote e-voting before the AGM / e-voting during the AGM. Members who have cast their vote by remote e-Voting prior to the Meeting may also attend the Meeting electronically, but shall not be entitled to vote on such resolution(s) again.

 Any person, who becomes Member of the Company after sending the Notice of the AGM by email and holding shares as on the cut-off date i.e. 19" September, 2025, may obtain the user ID and password by sending a request at evoting@kfintech.com or investorrelations@moschip.com. However, if a person is already registered with KFintech for remote e-Voting then existing user ID and password can be used for casting vote.

- d) A person who is not a Member as on the cut-off date should treat the Notice of the AGM for information
- e) .Members who have casted their votes by remote e-voting, may also attend the AGM through VC/OAVM facility but shall not be entitled to cast their votes again at the AGM.

The Company has appointed M/s B S S & Associates, Practicing Company Secretaries, to act as the Scrutinizer to scrutinize the e-voting process in a fair and transparent manner.

Members who have not registered their email addresses are requested to register their email addresses with respective depository participant(s) and members holding shares in physical form may register their email addresses and mobile number with Company at Investorrelations@moschip.com or with Company's Registrar, KFin Technologies Limited at einward.ris@kfintech.comalong with signed scanned copy of the request letter providing the email address, mobile number, self-attested PANcopy and copy of share certificate for registering their email address and receiving the Annual Report, AGM Notice and the-voting instructions.

In case of any query and/or grievance, in respect of voting by electronic means, Members may refer to the Help & Frequently Asked Questions (FAQs) and E-voting user manual available at the download section of https://evoting.kfintech.com/(KFintech Website) or contact Mr. V Raghunath, Manager RIS, at evoting@kfintech.com or call KFintech's toll free No. 1-800-309-4001 for any further clarifications.

BY ORDER OF THE BOARD OF DIRECTORS

CS Suresh Bachalakura

Company Secretary



McLEOD RUSSEL INDIA LIMITED

Corporate Identity Number (CIN): L51109WB1998PLC087076 Regd. Office: Four Mangoe Lane, Surendra Mohan Ghosh Sarani, Kolkata-700 001 Telephone: 033-2210-1221, 2248-9434/9435, Fax: 033-2248-8114, 2248-6265 Email: administrator@mcleodrussel.com, Website: www.mcleodrussel.com

NOTICE OF THE 27TH ANNUAL GENERAL MEETING AND E-VOTING INFORMATION

Notice is hereby given that the 27th Annual General Meeting ("AGM") of the Members of the Company will be held on Friday, 26th September, 2025 at 12:30 P.M. (IST) through Video Conferencing ("VC") / Other Audio Visual Means ("OAVM") to transact the business as set out in the Notice dated 14th August 2025 of the convening AGM. The venue shall be deemed to be the registered office of the Company. In accordance with General Circular No. 14/2020 dated 08th April 2020 and subsequent circulars issued in this

regard, the latest being Circular No. 09/2024 dated 19th September 2024 issued by the Ministry of Corporate Affairs (MCA) and Circular No. SEBI/HO/CFD/CFD-PoD-2/P/CIR/2024/133 dated 03rd October 2024 issued by the Securities and Exchange Board of India (SEBI), the Notice convening AGM and the Integrated Annual Report including the financial statements for the Financial Year (FY) 2024-25 have been sent in electronic mode to all the members whose e-mail addresses are registered with the Company/Company's Registrar and Share Transfer Agent (RTA)/Depository Participant(s) (DP). The electronic dispatch of the Annual Report to Members has been completed on 04th September 2025. Additionally, in accordance with Regulation 36(1)(b) of the SEBI (Listing Obligations and Disclosure Requirements) Regulations, 2015 (Listing Regulations), the Company is sending a letter to shareholders, whose email IDs are not registered with the Company/RTA/DP, providing the web link of Company's website from where the Integrated Annual Report for FY 2024-25 can be accessed. The Notice and Annual Report is also available on the website of the Company viz., www.mcleodrussel.com and on the website of Stock Exchanges where Equity Shares of the Company are listed, viz., www.bseindia.com, www.nseindia.com and www.cse-india.com. The requirements of sending physical copy of Notice and Annual Report for F.Y. 2024-25 to the Members have been dispensed with vide MCA Members are provided with a facility to attend the AGM through electronic platform provided by National Securities

Depository Limited (NSDL). Members may access the platform to attend the AGM through VC/OAVM at http://www.evoting.nsdl.com under the Shareholder/members login by using the remote e-voting credentials. The link for VC/OAVM will be available in the shareholder/members login where the EVEN of Company will be displayed Members of the Company be and are hereby informed that pursuant to Section 108 of the Companies Act, 2013 read with Rule 20 of the Companies (Management and Administration) Rules, 2014, as amended and Regulation 44 of the SEBI (Listing Obligations and Disclosure Requirements) Regulations, 2015, as amended, the members are provided with the facility to cast their vote on all the resolutions set forth in the Notice using electronic voting system (e-voting) provided by NSDL. The detailed e-voting instructions are as enumerated below:-

- Date and time of commencement of remote e-voting: Monday, 22nd September, 2025 at 9.00 a.m. (IST). Date and time of end of remote e-voting: Thursday, 25th September, 2025 at 5.00 p.m. (IST).
- Cut-off date: Friday, 19th September, 2025.
- The voting rights of the members shall be in proportion to the number of equity shares held by them as on the Cut-off date i.e., Friday, 19th September, 2025.
- Remote e-voting by electronic mode shall not be allowed beyond 5.00 p.m. on Thursday, 25th September, 2025. The remote e-voting module shall be disabled by the NSDL after aforesaid date and time.
- Those Members who shall be present in the AGM through VC/OAVM facility and had not cast their votes on the Resolutions through remote e-voting, shall be eligible to vote through e-voting during the AGM.
- Notice of AGM inter alia containing the procedures of remote e-voting, e-voting during the AGM & attending the AGM through VC/OAVM are available on the website of the Company at www.mcleodrussel.com and on the website of NSDL at www.evoting.nsdl.com.
- Members who have acquired shares after the dispatch of the Notice of AGM and before the cut-off date may approach the NSDL/ Company for issuance of the User ID and Password for exercising their right to vote by
- A member may participate in the AGM through VC/OAVM even after exercising his/her right to vote through remote e-voting but shall not be allowed to cast their votes again.
- A person whose name is recorded in the Register of Members or in the Register of Beneficial owners maintained by Depositories as on the cut-off date only shall be entitled to avail facility of remote e-voting or e-voting during

Contact details of the person/s responsible to address the grievances connected with e-voting:

Particulars	National Securities Depository Limited	Maheshwari Datamatics Private Limited	
Name & Designation	Ms. Pallavi Mhatre- Senior Manager	Mr. Ravi Kumar Bahl, Compliance Officer	
Address	301, 3rd Floor, Naman Chambers, G Block, Plot No - C-32, Bandra Kurla Complex, Bandra East, Mumbai - 400051	23, R.N. Mukherjee Road, 5th Floor, Kolkata - 700001	
Email ID	evoting@nsdl.com	mdpldc@yahoo.com	
Phone No	022 - 4886 7000	7003476465/033-2248 2248	

- The Company has appointed Mr. A K Labh, a Practicing Company Secretary (Membership No. FCS 4848 / C.P. No. 3238) as Scrutinizer to scrutinize the e-voting process in a fair and transparent manner.
- The declared results of e-voting along with the Scrutiniser's Report shall be placed on the Company's website www.mcleodrussel.com and on the website of NSDL immediately after the declaration of results and shall also be forwarded to the Stock Exchanges where the shares of the Company are listed.

By order of the Board For McLeod Russel India Limited Alok Kumar Samant Company Secretary



Dated: 04th September 2025

Place : Kolkata

CIN - L24233KL1992PLC006592 Regd. Office. XV/551, Nedumbassery, Athani P.O., Aluva-683585

Ph: 0484-2476301 (4 lines) Fax: 0484-2474376 Website: https://www.keralaayurveda.biz; Email: companysecretary@keralaayurveda.biz

KERALA AYURVEDA LIMITED

This notice is published in pursuant to the provisions of Section 108 of the Companies Act, 2013 read with the Rule

20 of the Companies (Management and Administration) Rules, 2014. (A) ANNUAL GENERAL MEETING AND BOOK CLOSURE: Notice is hereby given that the 33rd Annual General Meeting (AGM) of the members of Kerala Ayurveda Limited ("the

NOTICE OF 33RD ANNUAL GENERAL MEETING, BOOK CLOSURE AND E-VOTING INFORMATION

Company") will be held on Friday, September 26, 2025 at 12.00 noon (IST) through Video Conferencing ("VC") / Other Audio-Visual Means ("OAVM") only, to transact the businesses set forth in the AGM notice dated August 29, 2025 pursuant to Circulars issued by the Ministry of Corporate Affairs and Securities and Exchange Board of India, which allow the Companies to hold AGM through VC/OAVM. In terms of the said Circulars, the AGM Notice alongwith the Audited Balance Sheet as at March 31, 2025, Audited Statement

of Profit & Loss, Cash Flow Statement for the year ended March 31, 2025, together with the Reports of the Directors and Auditors thereon has been sent only to the members on September 04, 2025 whose e-mail lds are registered with the Company/Depository Participant(s)/ Integrated Registry Management Services Pvt. Ltd. ("Integrated"), the Registrar and Share Transfer Agents of the Company on Friday, August 29, 2025. The requirement of sending physical copies of the Notice of AGM has been dispensed with vide MCA Circulars and the SEBI Circulars. A letter providing web-link accessing the Annual Report has been sent to those members who have not registered their email ids. The AGM Notice and Annual Report of the Company for the financial year 2024-25 will also be available on the Company's

website at https://keralaayurveda.biz/pages/investors and on the websites of the Stock Exchange where the shares of the Company have been listed viz., www.bseindia.com and on website of Integrated Registry Management Services Pvt. Ltd **www.integratedindia.com.** Members, including those who have not registered their E-mail addresses with Company/Depository Participant(s), can download the AGM Notice and Annual Report from any of the said websites. The members whose E-mail address is not registered with the Integrated/Depository Participant(s), are required to visit the

link: helpdesk.evoting@cdslindia.com for registration of E-mail address and to receive AGM Notice, Annual Report and evoting user ID and password by E-mail. Detailed procedure for registering the E-mail address and for receipt of e-voting user ID and password and the manner of voting remotely or e-voting during the AGM, will be made available on the aforesaid The above documents are available for electronic inspection by the Members of the Company during office hours on any

working day of the Company upto the date of AGM.

BOOK CLOSURE:

The Register of Members and Share Transfer Books of the Company will remain closed from Friday. September 19, 2025 to Friday, September 26, 2025 (both days inclusive) for the purpose of AGM.

(B) REMOTE E-VOTING

Place: Bengaluru

Date: September 04,2025

In compliance with the provisions of Section 108 of the Companies Act, 2013 and Rule 20 of the Companies (Management and Administration) Rules, 2014 as amended from time to time and the provisions of Regulation 44 of SEBI (Listing Obligations and Disclosure Requirements) Regulations, 2015 (Listing Regulations) and the Secretarial Standard on General Meetings (SS-2) issued by the Institute of Company Secretaries of India, the Company is providing to its Members the facility of remote e-voting before/during the AGM in respect of the businesses to be transacted at the AGM and for this purpose the Company has appointed Integrated Registry Management Services Pvt. Ltd. for facilitating voting through electronic means.

The detailed instructions for remote e-voting are given in the notice of 33rd AGM. Members are requested to take note of the following.

The remote e-voting facility would be available during the following period:

- 1	SI No	Details / Activity	Particulars	
- 1	1.	Date and time of commencement and	Commencement: Tuesday, September 23, 2025, at 9.00 am (IST).	
-	S 05	end of remote e-voting	Conclusion: Thursday, September 25, 2025, till 5:00 pm (IST)	
- [2.	Cut-off date	Friday, September 19, 2025	
- 1	7		7	

The remote e-voting module shall be disabled for voting after 5.00 pm on Thursday, September 25, 2025. b) Members whose name is recorded in the Register of Members or in the register of beneficial owners maintained by the

depositories as on the cut-off date only shall be entitled to avail the facility of remote e-voting / e-voting during the AGM, as the case may be. Once the vote on a resolution is cast by the member, he / she shall not be allowed to change it subsequently. The members who have not cast their vote electronically, and are otherwise not barred from doing so, can exercise their voting rights through the e-voting system during the AGM. The Company will make necessary arrangements for e-voting during the AGM. Members who have cast their votes by remote e-voting prior to the meeting may also attend the AGM but they are not entitled to cast their vote again during the AGM.

c) Members who would like to express their views/ ask questions as a speaker at the meeting may pre-register themselves by sending a request from their registered e-mail address mentioning their names, DP ID and Client ID/ folio number, PAN and mobile number to the Company at email ld: companysecretary@keralaayurveda.biz on or before Tuesday, September 16, 2025 (till 5.00 pm). Only those members who have pre-registered themselves as a speaker will be allowed to express their views/ask questions during the AGM. The Company reserves the right to restrict the number of speakers depending on the availability of time for the AGM.

d) The instructions for attending the AGM through VC / OAVM and the manner of e-voting is provided in the Notice convening the AGM for Members who have registered their e-mail address as also for those Members who hold shares in physical form or who have not registered their e-mail address. CS Pramod S M or failing him CS Biswajit Ghosh of M/s. BMP & Co. LLP, a Practicing Company Secretary firm, Bengaluru,

has been appointed as Scrutinizer to scrutinize the remote e-voting process before/during the AGM in a fair and transparent All the grievances connected with the facility for voting by electronic means may be addressed to Mr. Rakesh Dalvi, Manager

(CDSL) Central Depository Services (India) Limited, A Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East), Mumbai – 400013 or send an email to helpdesk.evoting@cdslindia.com or contact on: - Tel: 022 - 23058738 and 022-23058542/43.

> For KERALA AYURVEDA LIMITED Priyanka Gangwar

Company Secretary and Compliance Officer Membership No.: F12378

By Order of the Board of Directors



CIN: L72100MH1995PLC084788 REGD. OFF.: 'CYBERTECH HOUSE', B-63-64-65-MIDC, ROAD NO. 21/34. J.B. SAWANT MARG, WAGLE ESTATE, THANE (WEST). MAHARASHTRA - 400604 C- 022 - 6983-9200

E-mail ID: cssl.investors@cybertech.com | Web: https://cybertech.com

scheduled to be held in compliance with applicable circulars issued by the Ministry

NOTICE OF 30™ ANNUAL GENERAL MEETING Notice calling the Thirtieth Annual General Meeting ("AGM") of the company,

of Corporate Affairs and the Securities and Exchange Board of India, through Video Conferencing ("VC") / Other Audio Visual Means ("OAVM") on Monday, September 29, 2025 at 2:00 p.m. (IST), and the standalone and consolidated audited financial statement for the financial year 2024-25, along with Board's Report, Auditor's Report and other documents required to be attached thereto, have been sent on September 04, 2025, electronically, to the members of the Company. Further, a letter providing the web-link, including the exact path, where the Annual Report and the Notice of the AGM for the financial year 2024-25 is available, is being sent to those members whose e-mail address is not registered with the Company / MUFG Intime India Private Limited ("MUFG Intime"), Company's Registrar and Transfer Agent / Depository Participant(s) / Depositories. The Notice of AGM and the aforementioned documents are available on the Company's website at https://cybertech.com/ under investor section and on the website of the Stock Exchanges, i.e., BSE Limited ("BSE") and National Stock Exchange of India Limited ("NSE") at www.bseindia.com and www.nseindia.com, respectively, and on the website of MUFG Intime, at https://instavote.linkintime.co.in/ The documents referred to in the Notice of the AGM are available electronically for

inspection by the members from the date of circulation of the Notice of the AGM. Members seeking to inspect such documents can send an e-mail mentioning his/her/its folio number / DP ID and Client ID. Remote e-voting and e-voting during The Company is providing to its members - a facility to exercise their right to vote on

a) Members holding shares either in physical form or in dematerialized form, as on the cut-off date i.e., Monday, September 22, 2025, are eligible to exercise their right to vote by remote e-voting/e-voting system during the AGM on any or all of

resolutions proposed to be passed at AGM by electronic means. The details

the businesses specified in the Notice convening the AGM of the Company; The remote e-voting will commence on Friday, September 26, 2025 (9.00 AM) The remote e-voting will end on Sunday, September 28, 2025 (5.00 PM IST); d) The remote e-voting module shall be disabled for voting thereafter and once the

vote on a resolution is cast by the Member he/she shall not be allowed to change it subsequently or cast the vote again;

 e) The Members can participate at the AGM even after exercising their right to vote through remote e-voting but shall not cast their vote again at the AGM: The facility for e-voting will also be made available during the AGM and those Members present at the AGM through VC facility, who have not cast their vote on

the resolutions through remote e-voting and are otherwise not barred from doing

so shall be eligible to vote through e-voting system at the AGM; g) Only a person whose name is recorded in the Register of Members or in the Register of Beneficial Owners maintained by the Depositories as on the cut-off date i.e., Monday, September 22, 2025, shall be entitled to avail the facility of remote e-voting as well as e-voting at the AGM;

) Members who are holding shares in physical form or non-individual Members who acquires shares of the Company and becomes a Member of the Company after the Notice has been sent electronically by the Company, and holds shares as on the cut-off date i.e. Monday, September 22, 2025, may obtain the User ID and Password by sending a request at rnt.helpdesk@in.mpms.mufg.com However, if they are already registered with Link Intime for remote e-voting, then they can use their existing User ID and Password for casting the vote;

In case of individual Member holding securities in demat mode and who acquires shares of the Company after the Notice has been sent electronically by the Company, and holds shares as on the cut-off date i.e., Monday, September 22, 2025, may follow steps mentioned in the Notice of the AGM under "Instructions for remote e-voting: Members are requested to intimate changes, if any, pertaining to their name,

postal address, email address, telephone/mobile numbers. Permanent Account

Number (PAN), mandates, nominations, power of attorney, bank details such as

name of the bank and branch details, bank account number, MICR code, IFSC Code etc., as mentioned in the Notice of the AGM; and () The Board has appointed any Designated Partner(s) of M/s. Sharma & Trivedi LLP (LLPIN: AAW-6850), Practicing Company Secretaries, as the Scrutinizer(s) for conducting the voting process in a fair and transparent manner.

In the case of queries/grievances relatingto e-voting, Members may refer to the Frequently Asked Questions ("FAQ") and InstaVote e-Voting manual available at instameet@in.mpms.mufg.com under Help section or send an e-mail to enotices@in.mpms.mufg.com or contact on 022-4918 6000.

For CyberTech Systems and Software Limited

Date: September 05, 2025 Place: Thane

Sarita Leelaramani Company Secretary and Compliance Officer



CEIGALL INDIA LIMITED

CIN: L45201PB2002PLC025257 Regd. Office: A-898 Tagore Nagar, Ludhiana 141001, Punjab, India, Telephone No: 0161-4623666

Corp. Office: Plot No 452, Udyog Vihar, Phase-V, Near GPO Gurugram, Behind Enkay Tower Gurugram-122016 Telephone Number: 0124 - 4206978 Website: www.ceigall.com | Email:secretarial@ceigall.com,

NOTICE OF THE 23RD ANNUAL GENERAL MEETING AND E-VOTING

Notice convening the 23rd Annual General Meeting ("AGM") of the

Company scheduled to be held in compliance with all the applicable provisions of the Companies Act, 2013 and the Rules made thereunder and the Securities and Exchange Board of India (Listing Obligations and Disclosure Requirements) Regulations, 2015 ["SEBI (LODR)"] and General Circular No. 09/2024 dated September 19, 2024 read with General Circular No. 14/2020, 17/2020 and 20/2020 dated April 8, 2020, April 13, 2020 and May 5, 2020, respectively, and other applicable circulars issued by the Ministry of Corporate Affairs ("MCA") and SEBI Circular No. SEBI/HO/CFD/CFD-PoD-2/P/CIR/2024/133 dated October 3, 2024 read with SEBI Master Circular No. SEBI/HO/CFD/PoD2/CIR/P/0155 dated November 11, 2024, through Video Conferencing ("VC")/Other Audio-Video Conferencing ("OAVM") on Monday, September 29, 2025 at 02:30 P.M. (IST). Notice of 23rd AGM and Annual Report 2024-25 have been sent by email on September 04, 2025 to all the members of the Company whose email addresses are registered with the Company/Depository Participant(s). The said documents are also available on Company's website at www.ceigall.com and on the website of stock exchanges, i.e., BSE Limited and National Stock Exchange India Limited at www.bseindia.com and www.nseindia.com, respectively, and on the website of Central Depository Services India Limited (CDSL) at www.evotingindia.com.

Further, as per Regulation 36(1)(b) of SEBI (LODR), a physical communication containing the weblink including the exact path of the Company's website where the Annual Report 2024-25 including the Notice of 23rd AGM can be accessed was sent to those members who have not registered their email ids on September 02, 2025.

Remote e-voting and e-voting at the AGM

Pursuant to the provisions of Section 108 of the Act and Rule 20 of the Companies (Management and Administration) Rules, 2014 as amended and Regulation 44 of SEBI (LODR), the members are provided with the facility to cast their votes on all resolutions as set forth in the Notice convening the AGM using electronic voting system ('Remote E-voting') as well as e-voting at the meeting on the platform provided by Central Depository Services India Limited (CDSL). The voting rights of members shall be in proportion to the equity shares held by them in the paid-up equity share capital of the Company as on Monday, September 22, 2025 ('cut-off date'). The remote e-voting shall commence on Friday, September 26, 2025, at

09:00 A.M. (IST) and will end on Sunday, September 28, 2025 at 05:00 P.M. (IST). During this period, the members may cast their votes electronically. The remote e-voting module shall be disabled by CDSL thereafter. Those members, who shall be present in the AGM through VC/OAVM facility and have not casted their votes on the resolutions through remote e-voting and are otherwise not barred from doing so, shall be eligible to vote through e-voting system during the AGM.

The Company will be providing VC/OAVM facility to enable the members to attend the AGM. The instructions for joining the 23rd AGM through VC/OAVM and the process of e-voting (including the manner in which members who have not registered their email address can cast their vote through e-voting) forms part of the Notice of 23rd AGM. The members who have cast their votes by remote e-voting prior to the AGM may also attend/participate in the AGM through VC/OAVM but shall not be entitled to cast their votes again.

Any person, who acquires the shares of the Company and becomes a members of the Company after the notice has been sent electronically by the Company, and holds the shares as on cut-off date may obtain the login ID and password by sending a request to helpdesk.evoting@cdslindia.com. However, if he/she is already registered with CDSL for remote e-voting, then he/she can use his/her existing User ID and password for casting the votes.

In case of any query pertaining to attending AGM and e-voting, members may refer to the Frequently Asked Questions ("FAQs") and the E-Voting user manual available at www.eyotingindia.com, under help section or contact at 1800 21 09911. In case of any grievances relating to e-voting, please contact Mr. Rakesh Dalvi, Manager, at 25th Floor, A Wing, Marathon Futurex, Mafatlal Mills Compound, NM Joshi Marg, Lower Parel (E), Mumbai-400013; Email: helpdesk.evoting@cdslindia.com or

In case of any further queries, please contact our Registrar and Share

For Ceigall India Limited Megha Kainth

Date: September 04, 2025 Place: Gurugram

epaper.financialexpress.com

BENGALURU

aforesaid toll free number.

Transfer Agents at their e-mail ID rnt.helpdesk@in.mpms.mufg.com.

Company Secretary (ICSI Membership No. F-7639)

Karnataka Bank Ltd. Nour Family Bank. Across India.

ಚಿನ್ನದ ಆಭರಣಗಳ ಒತ್ತೆಯ ಮೇಲೆ ಸಾಲ ಪಡೆದಿರುವ ಈ ಕೆಳಗಿನ ವ್ಯಕ್ತಿಗಳು ನಮ್ಮ ತಗಾದೆ ಸೂಚನೆಗಳ ಹೊರತಾಗಿಯೂ ಮೊತ್ತವನ್ನು ಮರುಪಾವತಿಸಿಲ್ಲ. ಆದ್ದರಿಂದ, 10.09.2025 ರಂದು ಅಥವಾ ಅದಕ್ಕೂ ಮೊದಲು ಅಸಲು / ಬಡ್ಡಿ ಮತ್ತು ಇತರ ಶುಲ್ಲಗಳನ್ನು ಪಾವತಿಸದಿದ್ದರೆ. 11.09.2025 ರಂದು ಮಧ್ಯಾಹ 3:00 ಗಂಟೆಗೆ https://egold.auctiontiger.net ಮೂಲಕ ಆನ್-ಲೈನ್ ಹರಾಜು ನಡೆಸುವ ಮೂಲ ಅಡವಿಟ್ಟ ಆಭರಣಗಳನ್ನು **"ಏನೇ ಇದ್ದರೂ" ಹೇಗೆ ಇದ್ದರೂ" ಎಲ್ಲೇ ಇದ್ದರೂ"** ಆಧಾರದ ಮೇಲ ಹರಾಜು ಮಾಡಲಾಗುತ್ತದೆ. ಮುಂದಿನ ಸೂಚನೆ ಇಲ್ಲದೆ ಮತ್ತು ಕಾರಣಗಳನ್ನು ನೀಡದೆ ಹರಾಜನು ರದ್ದುಗೊಳಿಸುವ / ಮುಂದೂಡುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.

ಶಾಖೆ: ಕರ್ನಾಟಕ ಬ್ಯಾಂಕ್ ಅಮಿಟಿಡ್., BTM ಲೇಔಟ್ ಶಾಖೆ

अ (ब	ಚಿನ್ನದ ಸಾಲ ಖಾತೆ ಸಂಖ್ಯೆ	ಸಾಲಗಾರರ ಹೆಸರು	ಹೊಣೆಗಾರಿಕೆ	ಒಟ್ಟು ತೂಕ ಮತ್ತು ನಿವ್ವಳ ತೂಕ	ಇಎಂಡಿ	ಇಎಂಡಿ ಖಾತೆ
1	1117024000017 01	ಶಿರಶೇಂದು ಗೋಶಿ	ರೂ. 70818.04 ಬಡ್ಡಿ / ಶುಲ್ಕಗಳು ಸೇರಿ	17.6 మక్కు 15.45	15000/-	ಮೆಸ್ಟರ್ಸ್ ಇ-ಪೊಕ್ಕೂರ್ಮೆಂಟ್ ಟೆಕ್ನಾಲಜೀಸ್ ಲಿಮಿಟೆಡ್ IFSC ಕೋಡ್(CIC000024 ಪ್ರಸ್ತುತ ಖಾತೆ ಸಂಖ್ಯೆ 002405019408 IBIC ಬ್ಯಾಂಕ್, JMC ಹೌಸ್ ಶಾಖೆ, ಅಹಮದಾಬಾದ್.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇ–ಪ್ರೊಕ್ಕೂರ್ಮೆಂಟ್ ಟೆಕ್ನಾಲಜೀಸ್ ಲಿಮಿಟೆಡ್ (ಹರಾಜು) ಅನ್ನು 909901370 3351896640 ಅಥವಾ egold@auctiontiger.net ನಲ್ಲಿ ಸಂಪರ್ಕಿಸಿ. ವಿವರವಾದ ನಿಯಮಗಳು ಮತ ಷರತುಗಳಿಗಾಗಿ https://egold.auctiontiger.net ಗೆ ಭೇಟಿ ನೀಡಿ

ಸ್ಥಳ: 03.09.2025

Karnataka Bank Ltd. 🔯

ಚಿನ್ನದ ಆಭರಣಗಳ ಒತ್ತೆಯ ಮೇಲೆ ಸಾಲ ಪಡೆದಿರುವ ಈ ಕೆಳಗಿನ ವ್ಯಕ್ತಿಗಳು ನಮ್ಮ ತಗಾದೆ ಸೂಚನೆಗಳ ಹೊರತಾಗಿಯೂ ಮೊತ್ತವನ್ನು ಮರುಪಾವತಿಸಿಲ್ಲ. ಆದ್ದರಿಂದ, 10.09.2025 ರಂದು ಅಥವಾ ಅದಕ್ಕೂ ಮೊದಲು ಅಸಲು / ಬಡ್ಡಿ ಮತ್ತು ಇತರ ಶುಲ್ಪಗಳನ್ನು ಪಾವತಿಸದಿದ್ದರೆ, 11.09.202: ರಂದು ಮಧ್ಯಾಹ್ನ 3:00 ಗಂಟೆಗೆ https://egold.auctiontiger.net ಮೂಲಕ ಆನ್*ಲೈನ್* ಹರಾಜ ನಡೆಸುವ ಮೂಲಕ ಅಡವಿಟ್ಟ ಆಫರಣಗಳನ್ನು **"ಏನೇ ಇದ್ದರೂ" ಹೇಗೆ ಇದ್ದರೂ" ಎಲ್ಲೇ ಇದ್ದರೂ**" ಆಧಾರದ ಮೇಲೆ ಹರಾಜು ಮಾಡಲಾಗುತ್ತದೆ. ಮುಂದಿನ ಸೂಚನೆ ಇಲ್ಲದೆ ಮತ್ತು ಕಾರಣಗಳನ್ನು ನೀಡದೆ ಹರಾಜನ್ನು ರದ್ದುಗೊಳಿಸುವ / ಮುಂದೂಡುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.

3	ಶಾಖೆ: ಕರ್ನಾಟಕ ಬ್ಯಾಂಕ್ ಲಿಮಿಟೆಡ್, ದೊಡ್ಡಗುಬ್ಬಿ ಶಾಖೆ, ಬೆಂಗಳೂರು-77						
अ (अ	ಚಿನ್ನದ ಸಾಲ ಖಾತೆ ಸಂಖ್ಯೆ	ಸಾಲಗಾರರ ಹೆಸರು	ಹೊಣೆಗಾರಿಕೆ	ಒಟ್ಟು ತೂಕ ಮತ್ತು ನಿವ್ವಳ ತೂಕ್ಷ	තුයංශි	ಇಎಂಡಿ ಖಾತೆ	
1	021270240000 3701	ಮಹಾದೇವ	ರೂ. 70,000 Plus ಪ್ಲಸ್ ಬಡ್ಡಿ/ ಶುಲ್ಕಗಳು	22.800 21.800	ರೂ. 15000/-	ಮೆಸರ್ಸ್ ಇ-ಪೊಕ್ಕೂರ್ ಮೆಂಟ್ ಟೆಕ್ಕಾಲಜೀಸ್ ಲಿಮಿಟೆಡ್ IFSC ಕೋರ್: ICICO00024 ಪ್ರಸ್ತತ ಖಾತೆ ಸಂಖ್ಯೆ: 002405019408 IDICI ಬ್ಯಾಂಕ್, JMC ಹೌಸ್ ಶಾಖೆ, ಅಹಮದಾಬಾದ್.	

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇ-ಪ್ರೊಕ್ಕ್ಯೂರ್ಮೆಯೆಂಟ್ ಟೆಕ್ನಾಲಜೀಸ್ ಲಿಮಿಟೆಡ್ (ಹರಾಜು) ಅನ್ನು 9099013705, 6351896640 ಅಥವಾ egold@auctiontiger.net ನಲ್ಲಿ ಸಂಪರ್ಕಿಸಿ. ವಿವರವಾದ ನಿಯಮಗಳು ಮತ್ತು ಷರತ್ತುಗಳಿಗಾಗಿ https://egold.auctiontiger.net ಗೆ ಭೇಟಿ ನೀಡಿ.

ಾಂಕ: ದೊಡ್ಡಗು:



ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಎಸ್ಎಸ್ಐ ಪೀಣ್ಯ ಇಂಡಸ್ಟಿಯಲ್ ಎಸ್ಟೇಟ್ ಶಾಖೆ (40284) ನಂ. 120, ಟಿವಿಎಸ್ ಕ್ರಾಸ್ ಹತ್ತಿರ, 100 ಅಡಿ ರಸ್ತೆ, 3ನೇ ಹಂತ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, 1ನೇ ಹಂತ, ಬೆಂಗಳೂರು-560058. ಇಮೇಲ್ : sbi.40284@sbi.co.in

ಸ್ವಾಧೀನ ಸೂಚನೆ Account No: 41679950488 / 41982455933

ಈ ಕೆಳಸಹಿದಾರರು **ಸೇಟ್ ಬ್ಲಾಂಕ್ ಆಫ್ ಇಂಡಿಯಾ** ಇದರ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಸೂರಿಟ್ರಿಜೇಷನ ್ಷಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ಮಾಂಟ್ ಆಫ್ ಸೆಕ್ಯೂರಿಟಿ ಇಂಟ್ರಿಸ್ಟ್ ಆಕ್ಷ 2002ರ (54ರ 2002) ("ಆಕ್ಟ್") ಮತ್ತು ಸದಲ ನಿಯಮದ ಪ್ರಕರಣ 13(12) ಮತ್ತು ಸೆಕ್ಕೂರಿಟಿ ಇಂಟ್ರಿಸ್ (ಎನ್ಫ್ರರ್ಮರ್ಸ್ಮಮೆಂಟ್) ನಿಯಮ 2002ರ ನಿಯಮ 3ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತರ್ಗಾ ಸೂಚನೆಯನ್ನು ದಿನಾಂಕ : 19.06.2025 ರಂದು ನೀಡಲಾಗಿತ್ತು. ಮೇಲ್ಕರಡ ಕಾಯಿದೆ ಅಡಿಯಲ್ಲಿ ಸಾಲಗಾರರಾದ ಮೆ॥ ನೋವಾ ಫ್ಯಾಷನ್ ಕ್ವಾತಿಂಗ್, ನಂ. 17/45/11ಬಿ/5/25/17, 2ನೇ ಮಹಡಿ, 40 ಅಡಿ ರಸ್ತೆ. ಚಿಕ್ಕಗೋತೂರು ಗ್ರಾಮಠಾಣ, ಚಿಕ್ಕಗೋತೂರು, ಬೆಂಗಳೂರು–560100. <mark>ಪ್ರತಿನಿಧಿಸುವ ಅದರ ಮಾಲೀಕರು [®]: ಶ್ರೀಮತಿ ಉಮಾಮಹೇಶ್ವರಿ, C/o. ವಾಲೇಮ ನಾಗಭೂಷಣಂ, 10–690, ಗಾಂಧಿನಗರ, ಕೋಯ್ದಕುಂಟ್ಲ, ಕೋಯ್ಲಕುಂಟ್ಲ</mark> ಮಂಡಲಂ, ಕರ್ನೂಲು ಜಿಲ್ಲೆ, ಆಂಧ್ರಪ್ರದೇಶ–518134. ಇವರಿಂದ ಬಾಕಿ ಇರುವ ಮೊತ್ತ **ರೂ**. 97.70.136/-ರೂಪಾಯಿ ತೊಂಭತ್ರೇಳು ಲಕ್ಷದ ಎಪ್ಪತ್ತು ಸಾವಿರದ ಒಂದು ನೂರ ಮುವತ್ತಾರು ಮಾತ್ರು ದಿನಾಂಕ 19.06.202: ಂದು ಇದ್ದಂತೆ ಮತ್ತು 20.06.2025 ರೆಂದ ಬಡ್ಡಿ ಮತ್ತು ಇತರೆ ಖರ್ಚು ವೆಚ್ಚಗಳನ್ನು 60 ದಿನಗಳೊಳಗೆ ಮರ

ರಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ ಸದರಿ ನಿಯಮ 8 ಅನ್ನು ಓದಿಕೊಂಡಂತೆ ಸದರಿ ಆಕ್ಕ್ ಪ್ರಕರಣ 13(4)ರ ಅನ್ವಯ ಸೆಕ್ನೂರಿಟಿ ಇಂಟರೆಸ್ಟ್ (ಎನ್ಫೋರ್ಸ್-ಮೆಂಟ್) ರೂಲ್ 2002ರ ಪ್ರಕಾರ ಪ್ರವತ್ತವಾದ ಚಲಾಯಿಸಿ, ಈ ಕೆಳಗೆ ವಿವರಿಸಿದ ಸ್ವತ್ತನ್ನು ಕೆಳಸಹಿದಾರರು ದಿನಾಂಕ 04.09.2025 ರಂದ

ಸಾಲಗಾರ/ಜಾಮೀನುದಾರ/ಅಡಮಾನದಾರ ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿ! ನೀಡುವುದೇನೆಂದರೆ ಯಾರೂ ಈ ಸ್ವತ್ತಿನ ಬಗ್ಗೆ ವ್ಯವಹಾರ ಮಾಡಬಾರದು ಮತ್ತು ಸದರಿ ಸ್ಥತ್ತಿನ ಬಗ್ಗೆ ಯಾವುದೆ: ಸ್ವವಹಾರ ನಡೆಸಿದ್ದೇ ಆದರೆ ಕ್ಷೇಟ್ ಬ್ಯಾಂಕ್ ಆಫ್ ಇಂಡಿಯಾ, ಸದರಿ ಸಾಲದ ಮೊತ್ತ ರೊ. 1,00,40,976-ರೂಪಾಯಿ ಒಂದು ಕೋಟೆ ನಲವತ್ತು ಸಾವಿರದ ಒಂಭೈನೂರ ಎಪ್ಪತ್ತಾರು ಮಾತ್ರ) ದಿನಾಂಕ 01.09.2025 ರಂದ ಇದ್ದಂತೆ ಮತ್ತು 02.09.2025 ರಿಂದ ಬಡ್ಡಿ ಮತ್ತು ಇತರೆ ಖರ್ಚು/ವೆಚ್ಚೆಗಳು ಅನ್ವಯಿಸುತ್ತದೆ.

ಸದ್–ಸೆಕ್ಷನ್ 13(8) ರ ಕಾಯಿದೆಗಳಲ್ಲಿ ಅವಕಾಶವಿರುವಂತೆ ಸಾಲಗಾರರ/ಆಡಮಾನದಾರರ ಗಮನ: ತರುವುದೇನೆಂದರೆ, ಲಭ್ಯವಿರುವ ಸಮಯದ ಒಳಗೆ ಭದ್ರತಾ ಸ್ಥತ್ತುಗಳನ್ನು ಮತ್ತೆ ಗಳಿಸಿಕೊಳ್ಳಲು ಅವಕಾಶವಿರುತ್ತದೆ ಹೈಪೋಥೆಕೇಶನ್ ಚರಾಸ್ತಿಗಳ ವಿವರಗಳು

ಸ್ಟಾಕ್ ಗಳ ಅಡಮಾನ (ಕಜ್ಜಾ ವಸ್ತುಗಳು, ಅರೆ–ಸಿದ್ಧ ಸರಕುಗಳು, ಸಿದ್ಧಪಡಿಸಿದ ಸರಕುಗಳು, ಉಪಛೋ ವಸ್ತುಗಳು ಇತ್ಪಾದಿ) ಮತ್ತು ಸ್ವೀಕೃತಿಗಳು ಮತ್ತು ಪ್ರಸ್ತುತ ಸ್ವತ್ತುಗಳು.

l. ಇಂಡಿಯನ್ ಸೀವಿಂಗ್ ಮೆಷಿನ್ ಕನ್ಸಸ್ಥಾಮೆಬಲ್ಲ್ 10 ಸಂಖ್ಯೆಗಳು, 2. ಇಂಡಿಯನ್ ಸೀವಿಂಗ್ ಮೆಷಿನ ಕಂಪ್ರೆಸರ್ 01 ಸಂಖ್ಯೆ, 3. ಶ್ರೀ ವೆಂಕಟೇಶ್ವರ ಗಾರ್ಮೆಂಟ್ ಮೆಷಿನ್ ಸೀವಿಂಗ್ ಮೆಷಿನ್ 84 ಸಂಖ್ಯೆಗಳು, 4 ಶ್ರೀ ವೆಂಕಟೇಶ್ವರ ಗಾರ್ಮೆಂಟ್ಸ್ ಮೆಷಿನ್ಸ್ ವಿ ಗಾರ್ಡ್ ವಿಜಿ 84 ಸಂಖ್ಯೆಗಳು ಮತ್ತು ಬ್ಯಾಂಕಿನ ಹಣಕಾಸಿನಿಂದ ಖರೀದಿಸಿದ ಎಲ್ಲಾ ಇತರ ಉಪಕರಣಗಳು.

ಸ್ಥಳ : ಬೆಂಗಳೂರು

Totalunku Syndonleibak

ಸಹಿ/- ಅಧಿಕೃತ ಅಧಿಕಾರಿ ಸೇಟ್ ಬ್ಯಾಂಕ್ ಆಫ್ ಇಂಡಿಯಾ, ಎಸ್ಎಸ್ಐ ಪೀಣ್ಯ ಇಂಡಸ್ಷಿಯಲ್ ಎಸ್ಟೇಟ್



ಹೆಚ್ಎಸ್ಆರ್ ಲೇಔಟ್ ಶಾಖೆ

केनरा बैंक 📣 Canara Bank 1083, ನೆಲಮಹಡಿ, ಸೆಕ್ಷರ್-3, ಹೆಚ್ಎಸ್ಆರ ಲೇಔಟ್, ಬೆಂಗಳೂರು-560102. ನಂ.9483502673

(A Government of India Undertaking) ಇ–ಮೇಲ್ : cb2673@canarabank.com

ಸೆಕ್ಯೂರಿಟೈಜೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸ್ಪೆಟ್ಡ್ ಅಂಡ್ ಎನ್ಫೋರ್ಸ್ಮಮೆಂಟ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆಕ್ಟ್ 2002ರ ಸೆಕ್ಷನ್ 13(2)ರನ್ನು ಓದಿಕೊಂಡಂತೆ ನೋಟೀಸು ಕೆಳಸಹಿದಾರರು, ಕೆನರಾ ಬ್ಯಾಂಕ್, ಹೆಚ್ಎಸ್ಆರ್ ಲೇಔಚ್ ಶಾಖೆ (2673), ಕೆಳಕಂಡ ನಿಮಗೆ ಸೆಕ್ಯೂರಿಟೈಜೇಷನ್ ಅಂಡ್ ರಿಕನಸ್ಪಕ್ಷನ್ ಆಫ್ ಫೈನಾನ್ಷಿಯಲ್ ಅಸ್ಲೆಟ್ಸ್ ಅಂಡ್ ಎನ್ಫೂರ್ಬ್ಸ್ ಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆಕ್ಟ್ 2002ರ ಸೆಕ್ಷನ್ 13(2)ರ ಅನ್ವಯ ಡಿಮ್ಯಾಂಡ್ ನೋಟೀಸ್ನ ನೀಡಿಕೆಯನ್ನು ತಪ್ಪಿಸಿಕೊಂಡಿರುವುದರಿಂದ, ಬ್ಯಾಂಕ್ ಡಿಮ್ಯಾಂಡ್ ನೋರ್ಟೀಸ್ಗಳನ್ನು ನಿಮ್ಮ ಸಂಬಂಧಪಟ್ಟ ವಿಳಾಸಗಳಿಗೆ ನೋಂದಾಯಿತ ಅಂಚೆ ಎ.ಡಿ. ಮೂಲಕ ಕೆಳಗೆ ತಿಳಿಸಿರುವ ದಿನಾಂಕದಂದು ಸ್ವೀಕೃತಿ ಕಳುಹಿಸಲಾಗಿತ್ತು. ಆದರೆ ಇವುಗಳು ನಿಮಗೆ ನೀಡಿಕೆಯಾಗದೆ ಹಿಂದಕ್ಕೆ ಬಂದಿವೆ. ನಿಮಗೆ ಮಂಜೂರು ಮಾಡಿದ್ದ ಸಾಲಗಳನ್ನು ಮರುಪಾವತಿ ಮಾಡಲು ತಪ್ಪಿತಸ್ಥರಾಗಿರುವುದು ಸದರಿ ನೋಟೀಸುಗಳ ಒಕ್ಕಣೆಯಾಗಿರುವುದು. ಸಾಲದ ವಿವರಗಳು ಮತ್ತು ಬಾಕಿಯಿರುವ ಮೊತ್ತ ಕೆಳಕಂಡಂತಿರುವುದು.

1. ಸಾಲಗಾರರ / ಸಹ ಸಾಲಗಾರರ / ಅಡಮಾನದಾರರ / ಜಾಮೀನುದಾರರ ಹೆಸರು ಮತ್ತು ವಿಳಾಸ 1. **ಬೃಹದೀಶ್ವರನ್ – ಸಾಲಗಾರ 1** ಬಿನ್ ಪ್ರಭಾಕರ್ ಸಂಖ್ಯೆ 2, 4ನೇ ಎ ಕ್ರಾಸ್ ಬಿಟಿಎಂ ಲೇಔಟ್ 2ನೇ ಹಂತ 30 ನೇ ಮುಖ್ಯ ಬೆಂಗಳೂರು 560076 2. ಆರ್ ಪ್ರಭಾಕರ್ – ಸಾಲಗಾರ 2 ಬಿನ್ ರಂಗನಾಥ್ ವಿ, ಸಂಖ್ಯೆ 2, 4ನೇ ಕಾಸ್ ಟ್ಯಾಂಕ್ ಶೋರ್ ರಸ್ತೆ ಯಶೋರಂಗ ನಿಲಯಂ ಬಿಟಿಎಂ 2ನೇ ಹಂತ ಬೆಂಗಳೂರು ದಕ್ಷಿಣ ಬೆಂಗಳೂರು 560076 3. ವಿಜಯ ಕುಮಾರ್ ಆರ್ – ಜಾಮೀನುದಾರ ಬಿನ್ ರಂಗನಾಥ್ ವಿ ಸಂಖ್ಯೆ 2, 4ನೇ ಎ ಕ್ರಾಸ್ ಟ್ಯಾಂಕ್ ಶೋರ್ ರಸ್ತೆ ಯಶೋರಂಗ ನಿಲಯಂ ಬಿಟಿಎಂ 2 ನೇ ಹಂತ ಬೆಂಗಳೂರು 560076

-5	9						
渺鼠	ಸಾಲದ ಸ್ವರೂಪ/ ಮಿತಿ & ಖಾತೆ ಸಂಖ್ಯೆ	ಸಾಲ ಮಂಜೂರಾದ ದಿನಾಂಕ/ಪತ್ರಿಕೆಗಳ ದಿನಾಂಕ	ಮೊತ್ತ	ದಿನಾಂಕದಂದು ಬಡ್ಡಿ ಸಹಿತ ಹೊಣೆಗಾರಿಕೆ	ವಾರ್ಷಿಕ % ಬಡ್ಡಿ ದರ (2% ದಂಡ ಬಡ್ಡಿ ಸೇರಿದಂತೆ)		
1	Education Loan 2673651001405	11.02.2019	Rs. 1,00,00,000/-	Rs. 1,28,77,982.12	10.60% PLUS 2% Penal Interest		

ಬರಬೇಕಾದ ಒಟ್ಟು ಮೊತ್ತ : ರೂ.1,28,77,982.12 (ಒಂದು ಕೋಟಿ ಇಪ್ಪತ್ತೆಂಟು ಲಕ್ಷದ ಎಪ್ಪತ್ತೇಳು **ಸಾವಿರದ ಒಂಬೈನೂರ ಎಂಬತ್ತೆರಡು ಮತ್ತು ಹನ್ನೆರಡು ಪೈಸೆ ಮಾತ್ರ)** ಜೊತೆಗೆ ಹೆಚ್ಚಿನ ಬಡ್ಡಿ ಮತ್ತು ಪ್ರಾಸಂಗಿಕ ಖರ್ಚು ವೆಚ್ಚಗಳು.

ಡಿಮ್ಯಾಂಡ್ ನೋಟೀಸ್ ದಿನಾಂಕ : 04.09.2025

ಎನ್ಪಿಎ ದಿನಾಂಕ : 01.09.2025 ಭದ್ರತಾ ಆಸ್ತಿಯ ವಿವರ : ಶೀರ್ಷಿಕೆದಾರರ ಹೆಸರು: ವಿಜಯ್ ಕುಮಾರ್ ಆರ್ ಬಿನ್ ರಂಗನಾಥ ವಿ

್ಯರಾಸ್ತಿ: ಷೆಡ್ಯೂಲ್ (ಎ): ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ಪರಿವರ್ತಿತ ಕೈಗಾರಿಕಾ ಭೂಮಿಯು ಆನೇಕಲ್ ತಾಲ್ಲೂಕು, ಅತ್ತಿವೆಲೆ ಹೋಬಳಿಯ ಗಿಡ್ಡೇನಹಳ್ಳಿ ಗ್ರಾಮದ ಮಿತಿಯಲ್ಲಿದೆ. (ಎ) ಸರ್ವೇ ಸಂಖ್ಯೆ 10 ವಿಸ್ತೀರ್ಣ 3 ಎಕರೆ 22 ಗುಂಟೆ (ಬಿ) ಸರ್ವೇ ಸಂಖ್ಯೆ 11 ವಿಸ್ತೀರ್ಣ 1 ಎಕರೆ 39 ಗುಂಟ ಮತ್ತು (ಸಿ) ಸರ್ವೇ ಸಂಖ್ಯೆ 17 ವಿಸ್ತೀರ್ಣ 1 ಎಕರೆ 5 ಗುಂಟೆ ಒಟ್ಟು ವಿಸ್ತೀರ್ಣ 6 ಎಕರೆ ಮತ್ತು 26 ಗುಂಟೆ ಮತ್ತು ಮತ್ತು ಚಕ್ಕುಬಂದಿ: ಪೂರ್ವಕ್ಕೆ: ಸರ್ವೇ ಸಂಖ್ಯೆ 9, ಪಶ್ಚಿಮಕ್ಕೆ: ಕಟ್ಟೆ ಸರ್ವೇ ಸಂಖ್ಯೆ 18,15,16 ಮತ್ತು

14, ಉತ್ತರಕ್ಕೆ ವೆಂಗಳೂರು, ಹೊಸೂರು ರಸ್ತೆ ಮತ್ತು ಕಟ್ಟಿ, ದಕ್ಷಿಣಕ್ಕೆ: ಸರ್ವೇ ಸಂಖ್ಯೆ 14,6,12. ಷೆಡ್ಯೂಲ್ (ಬಿ): ಭಾಗಶಃ ಇರುವ 3 ಎಕರೆ 13 ಗುಂಟೆ ಕೈಗಾರಿಕಾ ಪರಿವರ್ತಿತ ಭೂಮಿಯು ಸರ್ವೆ ನಂ.10 ಮತ್ತು ಸರ್ವೆ ನಂ.11 ಗಿಡ್ಡೇನಹಳ್ಳಿ ಗ್ರಾಮ, ಅತ್ತಿಬೆಲೆ ಹೋಬಳಿ, ಆನೇಕಲ್ ತಾಲ್ಲೂಕಿನಲ್ಲಿದೆ ಈ ಭೂಮಿಯ ಜೊತೆಗೆ ಕಲ್ಲಿನ ಕಂಬಗಳೊಂದಿಗೆ ಸುತ್ತಿನ ಬಾರ್ಬರ್ಡ್ ತಂತಿ ಬೇಲಿ ಇದೆ. ಐಟಂ ನಂ.01: ಸರ್ವೇ ನಂ. 10 ವಿಸ್ತೀರ್ಣ 1 ಎಕರೆ 12 ಗುಂಟೆ ಮತ್ತು ಚಕ್ಕುಬಂದಿ: ಪೂರ್ವಕ್ಕೆ: ಗಿಡ್ಡೇನಹಳ್ಳಿ ಗ್ರಾಮದ ಸರ್ವೆ ನಂ.9 ಪಶ್ಚಿಮಕ್ಕೆ ಶ್ರೀ ಎಂ. ಎಸ್. ಸುಧೀಂದ್ರ ಮತ್ತು ಎಂ. ಎಸ್. ಶ್ರೀಹರ್ಷ ಅವರಿಗೆ ಹಂಚಿಕೆಯಾದ ಭೂಮಿ, ಉತ್ತರಕ್ಕೆ ಬೆಂಗಳೂರು ಹೊಸೂರು ರಸ್ತೆ, ದಕ್ಷಿಣಕ್ಕೆ: ಗಿಡ್ಡೇನಹಳ್ಳಿ ಗ್ರಾಮದ ಕ್ರಮ ಸಂಖ್ಯೆ 11. ಐಟಂ ನಂ.02: ಸವೇ ನಂ.11 1 ಎಕರೆ 36 ಗುಂಟೆ ವಿಸ್ತರಿಸಲಾಗಿದೆ. ಚಕ್ಕುಬಂದಿ: ಪೂರ್ವಕ್ಕೆ: ಗಿಡ್ಡೇನಹಳ್ಳಿ ಗ್ರಾಮದ ಸರ್ವೆ ನಂ.6 ಪಶ್ಚಿಮಕ್ಕೆ: ಶ್ರೀ ಎಂ. ಎಸ್. ಸುಧೀಂದ್ರ ಅವರಿಗೆ ಹಂಚಿಕೆಯಾದ ಭೂಮಿ ಮತ್ತು ಸರ್ವೆ ನಂ.11 ರಲ್ಲಿ ಉಳಿದ ಭೂಮಿ ಉತ್ತರಕ್ಕೆ: ಶ್ರೀ ಬಿ. ರಾಮನಾಥನ್ ಗೆ ಸೇರಿದ ಗಿಡ್ಡೇನಹಳ್ಳಿ ಗ್ರಾಮದ ಸರ್ವೆ ನಂ. 10

ದಕ್ಷಿಣಕ್ಕೆ: ಗಿಡ್ಡೇನಹಳ್ಳಿ ಗ್ರಾಮದ ಸರ್ವೆ ನಂ. 14, 6 ಮತ್ತು 12. CERSAI Security ID 400032829433. ್ಷ್ನ್ನ್ಕ್ಕ್ಕ್ರ್ಡ್ನ್ನ್ನ್ನ್ ಸದರಿ ನೋಟೀಸ್ ಪ್ರಕಟವಾದ ದಿನಾಂಕದಿಂದ 60 ದಿನಗಳ ಒಳಗೆ ಮೇಲೆ ತಿಳಿಸಿರುವ ಸಂಬಂಧಪಟ್ಣ ಮೊತ್ತಗಳನ್ನು **ಕೆನರಾ ಬ್ಯಾಂಕ್ ಗೆ** ಪಾವತಿ ಮಾಡುವಂತೆ ಮತ್ತು ಇದಕ್ಕೆ ತಪ್ಪಿದ್ದಲ್ಲಿ ಸಾಲಗಾರರು ಮತ್ತು ಆಧಾರದಾರರ ಭದ್ರತಾ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳುವುದು ಸೇರಿದಂತೆ, ಸದರೆ ಅಧಿನಿಯಮದ ಉಪಬಂಧಗಳ ಅನ್ವಯ ಭದ್ರತಾಸ್ವತ್ತುಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಿಮಗೆ ಈ ಮೂಲಕ ಕರೆ ನೀಡಲಾಗಿದೆ. ಅಧಿನಿಯಮದ ಅನ್ವಯ ಕೆನರಾ ಬ್ಯಾಂಕಿಗೆ ದೊರೆಯುವ ಅಧಿಕಾರಗಳಲ್ಲಿ ಇವು ಒಳಗೊಂಡಿರುತ್ತವೆ. (1) ಗುತ್ತಿಗೆ, ನಿಯೋಜಿತ ಮಾರಾಟ ಮತ್ತು ಭದ್ರತೆಯುಳ ಸ್ತತ್ರುಗಳನ್ನು ಪಡೆಯುವಿಕೆ ಮೂಲಕ ವರ್ಗಾವಣೆ ಹಕ್ಕುಗಳು ಸೇರಿದಂತೆ ಸಾಲಗಾರರು / ಜಾಮೀನುದಾರರ ್ದಿಲ್ಲ್ / ಅಡಮಾನುದಾರರು ಭದ್ರತೆ **ಕೆನರಾ ಬ್ಯಾಂಕ್,** ಭದ್ರತೆಯುಳ್ಳ ಸ್ಥತ್ತುಗಳ ವರ್ಗಾವಣೆಯ ಸಂಬಂಧದಲ್ಲಿ ಅಥವಾ ಅದರಲ್ಲಿ ವರ್ಗಾವಣೆ ಪಡೆದವರಿಗೆ ವರ್ಗಾವಣೆಯನ್ನು ನೀವೇ ಮಾಡಿರುವಿರಿ ಎಂಬ ಎಲ್ಲಾ ಹಕ್ಕುಗಳನ್ನು ಹೊಂದಿರುವರು. ಡಿಮ್ನಾಂಡ್ ನೋಟೀಸ್ನಲ್ಲಿ ತಿಳಿಸಿರುವ ಯಾವುದೇ ಭದ್ರತಾಸ್ವತ್ತುಗಳನ್ನು ಹಾಗೂ ಪ್ರಾಂಕಿಗೆ ಈಡು ಮಾಡಿರುವ / ಆಧಾರ ಮಾಡಿರುವ ಸ್ವತ್ತುಗಳನ್ನು ಬ್ಯಾಂಕಿನ ಪೂರ್ವಾನುಮತಿ ಪಡೆಯದೆ ಮಾರಾಟ, ಗುತ್ತಿಗೆ ಅಥವಾ ಇನ್ನಿತರೆ ರೂಪದಲ್ಲಿ (ನಿಮ್ಮ ವೃವಹಾರದ ಸಾಮಾನ್ಯ ವಿಧಾನದ ಹೊರತಾಗಿ) ವರ್ಗಾವಣೆ ಮಾಡದಂತೆ ಸದರಿ ಅಧಿನಿಯಮದ ಪ್ರಕರಣ 13(13) ರ ಉಪಬಂಧಗಳ ಆನ್ವಯ ಈ ಮೂಲಕ ನಿಮ್ಮನ್ನು ನಿಷೇದಿಸಿದೆ. ಸದರಿ ಅಧಿನಿಯಮದ ಪ್ರಕರಣ 13(2) ರ ಅನ್ವಯ ಈ ನೋಟೀಸನ್ನು ನೀಡಿದೆ.

ದಿನಾಂಕ: 04.09.2025 ಸಹಿ/- ಅಧಿಕೃತ ಅಧಿಕಾರಿ ಸ್ಥಳ: ಬೆಂಗಳೂರು



ಕನಕಪುರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಗುರುವಾರ ವಿಸರ್ಜಿನೆ ಮಾಡಲಾಯಿತು. ಈ ವೇಳೆಯಲ್ಲಿ ತಹಶೀಲ್ದಾರ್ ಸಂಜಯ್, ಶಿರಸ್ತೆದಾರ್ ರಘು, ಆರ್.ಐ.ಶಿವರುದ್ರಯ್ಯ ಮತ್ತು ಕಚೇರಿ ಸಿಬ್ಬಂದಿ

IN THE COURT OF THE XV ADDITIONAL CITY CIVIL JUDGE AT BENGALURU

COURT, AT BENGALURU M.C No 8054/2023 BETWEEN: Smt. Jeevitha ... PETITIONER AND: Sri. Uday K.G. @ Dhanukuma

NOTICE/SUMMONS TO THE RESPONDENT

Sri. Uday K.G. @ Dhanukumar, S/o Sri. Gowdaiah B, Aged about 42 Years, R/at No.11/14, 2nd Main, Sunkandakatte, Whereas, the Petitioner has filed the above petition against you for the relief of divorce on the basis of marriage taken place on 01-07-2005 at Smt. Thimmakka Venkatappa Kalyana Mantapa, Sunkandakatte, Magadi Main Road, Bengaluru-560091, and the above case is posted for your appearance on 15-11-2025 at 11:00 A.M. and you are hereby directed to appear before this Court on the above said date either in person or through your

IN THE COURT OF THE HON'BLE IV ADDL. PRINCIPAL JUDGE, FAMILY

advocate duly instructed by you. If you fail to appear on the above said date and time the matter will be decided ex-parte. Given under my hand and seal of the court on 04-09-2025. By order of the court, Senior Sheristedar,

Family Court at Bangalore. Sri. NINGEGOWDA. Advocate Office no.1018, 1st Block, Sir M.V.Layout, Bengaluru. Mobile No. 9448146370

IN THE COURT OF CITY CIVIL JUDGE. O.S. No. 2284/2021 PLAINTIFF: R. PRAKASH, S/o Revanna aged 65 years, Residing at No.157/1, Akkipet Main Road, Chickpet, Bangalore- 560 053

DEFENDANTS: 1. SHANTI LAL, 2. GOPI .S S/o Late T. Somu, R/at No.20, 2nd Floor, 4th Cross, Chowdaiah Block, RT Nagar, Bangalore- 560 032, **3. KOTAK MAHINDRA** BANK Ltd. R/by Chief Manager

To. GOPI .S, S/o Late. T. Somu, R/at No.20 2nd Floor, 4th Cross, Chowdaiah Block, R Nagar, Bangalore-560 032 NOTICE

The plaintiff filed the above suit O.S. 2284/2021 seeking permanent injunction against the defendants. Wherein you being defendant No.2 is avoiding to receive notice sent through court and by RPAD, even though defendants 1 and 3 are served. Hence the notice is taken to you in newspaper for yours appearance in person or through pleaders on 16/10/2025 at 11.00 A.M. before the City Civil Judge Reposter A.M. before the City Civil Judge, Bangalore City (CCH-28) at Court Complex, Bangalore-560 009, to answer the claims made therein by the plaintiff. And on yours failure to represent in the above case, the Hon'ble court would proceed with the case placing

SCHEDULE PROPERTY

All that piece and parcel of immovable property bearing residential building with built up area of 1200 Sq.ft., on Site bearing Present No.159/01, Jold No.159, Earlier No.32, Still earlier No.30/1, situated at 2nd No.32, Still earlier No.30/1, situated at 2nd Main Road, 4th Cross, Chamraipet Bangalore, BBMP Ward No.46, PID No.46-4-159/1 measuring East to West-15 feet and North to South-54 feet totally measuring 810 Sq.feet, bounded on East by: Private property, West by: Private property, North by: Remaining northern portion of property No.159/1, South by: Road Given under my hand and the seal of the cour on this 04/09/2025

By order of the Court, Senior Sheristedar, City

T.C. SATHISH KUMAR No. 27, II Floor, Park Road, Near ikkalalbagh, Opp. Srinivasa Hospital, Bangalore- 560 053

O.S. No. 736/2025

BETWEEN: Sri. PRAMOD GAJANAND AGARWAL, S/o Sri. Gajanand Agarwal, Aged about 46 years, Residingat No.238, Gruhalakshmi Housing Co-op. Society Ltd., Nelagadarlanahalli, Bengaluru-560 073. & another... PLAINTIFFS AND: Smt. RATHNAMMA & others ...
DEFENDANT

SUIT SUMMONS TO DEFENDANT No. 3

D(3) Sri. ANNAYAPPA, S/o Krishnapp Aged about 47 years, Residing at No. 831, Channakeshava Temple Street, Begur, Bengaluru-560 068.

WHEREAS, the Plaintiffs has filed the above Suit against the Defendants for the relief of Declaration and Possession and other reliefs. You are hereby summoned to appear in this Court in person or by Pleader on 13-10-2025 at 11:00 A.M to answer the same, failing which the Suit will be decreed ex-parte. SCHEDULE 'A' PROPERTY

All that piece and parcel of Properties bearing Site Nos.8, 21, 22, 23 and 24, Old Katha No.45/17 New No.84, Situated at Parappana Agrahara Village, comes under Konappana Agrahara Village Group Panchayath, now comes under B.B.M.P. Limits, Begur Hobli, Bangalur, South Talluk trabally massiving Fast Bengaluru South Taluk, totally measuring East to West towards Northern Side 91.5 Feet, Southern Side 103.5 Feet, North to South towards Fastern Side 78 Feet and Western side 77 Feet, in all measuring 7.556.25 Square Feet bounded on: East by: Road, West by: Site Nos. 20 and 25, North by: Road, South by:

TTEM No. 1: All that piece and parcel of the Vacant Site bearing No.21, Old Katha No.45/17, New Kat ha No.84, situated at No.45/17, New Kat ha No.84, situated at Parappana Agrahara Village, now comes under BBMP Limits, Begur Hobli, Bengaluru South Taluk, measuring totally East to West: 30 Feet and North to South: 40 Feet, totally measuring 1,200 Square Feet, and bounded on: East by: Site No.22, West by: Site No.20, North by: Road, South by; Site No.24

TIEM No.2: All that piece and parcel of the Vacant Site bearing No.23, Old Katha No.45/17, New Khatha No.84, situated at Parappana Agrahara Village, now comes under BBMP Limits, Begur Hobli, Bengaluru South Taluk, measuring totally East to West: 60 Feet and North to South: 40 Feet, totally measuring 2.400 Soughs Feet, and bounded measuring 2,400 Square Feet, and bounded on: East by: Road, West by: Site No.24, North by: Site No.22, South by: road

TIFEM No.3: All that piece and parcel of the Vacant Site bearing No.22, Old Katha No.45/17, New Khatha No.34, situated at Parappana Agrahara Village, now comes under BBMP Limits, Begur Hobli, Bengaluru South Tolkik, according procedure and processing the control of the Committee of the Committe South Taluk, measuring totally East to West: 60 Feet and North to South: 40 Feet, totally measuring 2,400 Square Feet, and bounded on: East by: Road, West by: Site No.21, North by: Road, South by: Site No.23.

by: Road, South by: Site No.23.

ITEM No.4: All that piece and parcel of the Site bearing No.24, Old Katha No.45/17, New Khatha No.84, situated at Parappana Agrahara Village, now comes under BBMP Limits, Begur Hobli, Bengaluru South Taluk, measuring totally East to West: 30 Feet and North to South: 40 Feet, totally measuring square Feet, and bounded on: East by: Site No.23, West by:Site No.25, North by: Site No.21, South by: Road Siven under my hand and seal of the Court on

Given under my hand and seal of the Court on 29-08-2025. C.S. SATYANARAYANA, Advocate

IN THE COURT OF VII ADDL CITY CIVIL & SESSIONS JUDGE AT BENGALURU (CCH-19) O.S. No. 3726/2023

Between: M/s. Housing Development Finance Corporation Bank Limited (HDFC Bank Limited) Having its Branch Office at: No. 51, HDFC House, Kasturba Road,

Bangalore-560001. Through its Authorized Representative

:: AND :: Mr. Srinivas Chinnaraj

. Defendar SUMMONS TO DEFENDANT BY APPLICATION UNDER ORDER V RULE 20 (1A) R/W SEC, 151 OF **CODE OF CIVIL PROCEDURE BY** WAY OF PAPER PUBLICATION

Mr. Srinivas Chinnaraj Aged Major, No. 19, 1st Cross, Om Shakthi Gayathri Nivas, Maszid Street, Anepalya, Neelasandra, Bengaluru - 560047

Whereas the HDFC Bank Ltd., has nstituted a suit for recovery of money against you under Order XXXVII, rule 2 of CPC for Rs. 7,85,463/- (Rupees Seven Lakh Eighty Five Thousand Four Hundred And Sixty Three Only) together with costs, pendent lite and future interests @ 18% per annum. You are here by summoned to appear in person or by a pleader, at the City Civil Court hall 19 on 4-10-2025 at 11 a.m. to answer the claims and you are here by directed to produce on that day all the documents upon which you intend to rely in support

of your defence. Take notice in case on non-appearance on the day above mentioned, the above suit will be heard and determined in your

Given under my hand and the seal of the court this 29-08-2025.

> By Order of the Court Sd/- Senior Sheristedar City Civil Court, Bengaluru

Advocate for Plaintiff, Sd/- J.S. Advocates and **Legal Consultants** No. 56/1-1, 4th Main, 16th Cross, Opposite to Union Bank, Malleshwaram West, Bangalore - 560055.



ಭಾರತೀಯ ಸ್ಟೇಟ್ ಬ್ಯಾಂಕ್

ನಂ. 117, ನೆಲಮಹಡಿ, ನೀಲ್ ರಾವ್ ಟವರ್ಸ್, ರೋಡ್ ನಂ. 3, ಇಪಿಐಪಿ ಫೇಸ್ 1, ವೈಟ್ಫ್ಲಲ್ಡ್ ರಸ್ತೆ, ಬೆಂಗಳೂರು-560 066. ಘೋನ್: 080–28411010/1020, ಇ–ಮೇಲ್: sbi.17753@sbi.co.in

ತಗಾದೆ ನೋಟೀಸು ಸೆಕ್ಯುರಿಟೈಜೀಶನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ಮೆಎಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆಕ್ಸ್ 2002ರ ಸೆಕ್ಷನ್ 13 ಸಬ್ ಸೆಕ್ಷನ್(2)ರ ಅನ್ವಯ (ಇನ್ನು ಮುಂದೆ "ಆಕ್ಟ್" ಎಂದು ಕರೆಯಲ್ಪಟ್ಟಿದೆ)

ಕೆಳಕಂಡ ಸಾಲಗಾರರಾದ/ಅಡಮಾನದಾರರಾದ/ಜಾಮೀನುದಾರರಾದ 1) ಶ್ರೀ ಆಯುಷ್ ಪ್ರಾಂತು ಬಿನ್ ಶ್ರೀ ಮಿಹಿರ್ ಕುಮಾರ್, 2) ಶ್ರೀ ಕಾರ್ತಿಕ್ ಅಯ್ಯರ್ ಬಿನ್ ಶ್ರೀ ವಿ ಕಲ್ಯಾಣರಾಮನ್ ಇವರು ಬ್ಯಾಂಕಿನಿಂದ ಪಡೆದುಕೊಂಡ ಸಾಲ ಸೌಲಭ್ಯಗಳ ಅಸಲು ಮತ್ತು ಬಡ್ಡಿಯನ್ನು ಮರುಪಾವತಿಸದೆ ಸುಸ್ತಿದಾರರಾಗಿರುವುದರಿಂದ ಈ ಸಾಲದ ಖಾತೆಗಳನ್ನು ಅನುತ್ತಾದಕ ಆಸ್ತಿ (ಎನ್ಪಪಿಎ) ಎಂದು ವರ್ಗೀಕರಿಸಲಾಗಿದೆ. ಸಾಲಗಾರರಿಗೆ / ಅಡಮಾನುದಾರರಿಗೆ ಸೆಕ್ಯೂರಿಟೈಜೇಷನ್ ಅಂಡ್ ರಿಕನ್ಸ್ಸಕ್ಷನ್ ಆಫ್ ಫೈನಾನ್ಷಿಯಲ್ ಆಸೆಟ್ಸ್ ಅಂಡ್ ಎನ್ಫ್ ಫೋರ್ಸ್ ಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆಕ್ಟ್ 2002ರ ಸೆಕ್ಷನ್ 13(2)ರ ಅನ್ವಯ ಅವರ ಕೊನೆಯದಾಗಿ ತಿಳಿದಿರುವ ವಿಶಾಸಕ್ಕೆ ಡಿಮಾಂಡ್ ನೋಟೀಸ್ಗಳನ್ನು ಳುಹಿಸಲಾಗಿದ್ದು ಅವುಗಳು ಬಟವಾಡೆಯಾಗದೆ ವಾಪಸ್ತು ಬಂದಿರುತ್ತವೆ. ಆದ್ದರಿಂದ ಅಂತಹವರಿಗೆ ಈ ಸಾರ್ವಜನಿಕ ಸೂಚನೆಯ ಮೂಲಕ ಸಹಿ ಮಾಹಿತಿ ನೀಡಲಾಗುತ್ತಿದೆ. 1) ಸಾಲಗಾರರ ಹೆಸರು ಮತ್ತು ವಿಳಾಸ : 1) ಶ್ರೀ ಆಯುಷ್ ಪ್ರಾಂತು ಬಿನ್ ಶ್ರೀ ಮಿಹಿರ್ ಕುಮಾರ್, ನಂ. 59, 3ನೇ ಮಹಡಿ, 2ಎ ಕ್ರಾಸ್, ಪಿ.ಆರ್. ಲೇಔಟ್, ಮುನ್ನೇಕೊಳಾಲ, ಮಾರತ್ರಹಳ್ಳಿ, ಬೆಂಗಳೂರು – 560037. ಮತ್ತೊಂದು ವಿಳಾಸ : ಫ್ಲಾಟ್ ನಂ. 006, ಬಿ ಬ್ಲಾಕ್, ನೆಲಮಹಡಿ, "ಆದಿತ್ಯ ಎಸ್ಟ್ಲಿನಾ", ಸೋರಹುಣಸೆ ಗ್ರಾಮ, ವರ್ತೂರು ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕು, ಬೆಂಗಳೂರು-560087.

A/c No.: HL 36919600840

ಎನ್ಪಿಎ ದಿನಾಂಕ: 03.08.2025 ತಗಾದೆ ನೋಟೀಸ್ ದಿನಾಂಕ: 13.08.2025 **ಬರಬೇಕಾದ ಬಾಕಿ ಮೊತ್ತ (ನೋಟೀಸಿನ ದಿನಾಂಕದಿಂದ) : ರೂ. 23,15,567**/– (ರೂಪಾಯಿ ಇಪ್ಪತ್ತ ಮೂರು ಲಕ್ಷದ ಹದಿನೈದು ಸಾವಿರದ ಐನೂರ ಅರವತ್ತೇಳು ಮಾತ್ರ) 11.08.2025ರಂದು ಇದ್ದಂತೆ ಹಾಗೂ 12.08.2025 ರಿಂದ ಮೇಲೆ ಕಾಣಿಸಿದ ಮೊತ್ತದ ಮೇಲೆ ಒಪ್ಪಿದ ದರದಲ್ಲಿ ಮುಂದಿನ ಬಡ್ಡಿ ಮತ್ತು ಸಾಂದರ್ಭಿಕ ಖರ್ಚು, ಇತರೆ ವೆಚ್ಚಗಳು

ಸ್ಥಿ<mark>ರಾಸ್ತಿ ವಿವರಗಳು : ಶೆಡ್ಕೂಲ್ ಎ ಆಸ್ತಿ :</mark> ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡಂತೆ ಭೂಮಿಯ ವಿಸ್ತೀರ್ಣ 1 ಎಕರೆ 21 ಗುಂಟೆಗಳು, ಹಳೆ ಸವೇಣ ನಂ. 40/1, ಮತ್ತು ಹೊಸ ಸರ್ವೇ ನಂಬರ್ಗಳು 40/1, 40/6, 40/7, 40/8, 40/9, 40/10 ಮತ್ತು ಭಾಗದ ಸರ್ವೇ ನಂ. 40/11 ಮತ್ತು ಇದು ಸೋರಹುಣಾ ಗ್ರಾಮ, ವರ್ತೂರು ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕು, ಬೆಂಗಳೂರಿನಲ್ಲಿದೆ ಮತ್ತು ಕೃಷಿಯೇತರ ವಸತಿ ಉದ್ದೇಶಗಳಿಗಾಗಿ ಬೆಂಗಳೂರು ಜಿಲ್ಲೆ, ಬೆಂಗಳೂರು ಜಿಲ್ಲಾಧಿಕಾರಿಗಳಿಂದ ಪರಿವರ್ತಿಸಲಾಗಿದೆ. ಆದೇಶ ಸಂಖ್ಯೆ ALN(EVH)SR/84/15-16 ಮತ್ತು ದಿನಾಂಕ 30.10.2015 ಮತ್ತು ಎಲ್ಲಾ ಹಕ್ಕುಗಳೊಂದಿಗೆ ಮೇಲ್ಮೈ ಕೆಳಗೆ ಆಥವಾ ಮೇಲೆ ಯಾವುದೇ ರೀತಿಯ ಪರಿಕರಗಳು ಮತ್ತು ಚ<mark>ಕ್ಕುಬಂದಿ : ಪೂರ್ವಕ್ಕೆ :</mark> ಶ್ರೀ ಎಸ್.ವಿ. ನಾರಾಯಣಪ್ಪನವರ ಸರ್ವೇ ನಂ. 40/11 ಹೊಂದಿರುವ ಭೂಮಿಯ ಉಳಿದ ಭಾಗ, **ಪಶ್ಚಿಮಕ್ಕೆ** : ಕಾಲುವೆ, **ಉತ್ತರಕ್ಕೆ** : ರಸ್ತೆ ಮತ್ತು ನಂತರದ ಸರ್ವೇ ನಂ. 69, **ದಕ್ಷಿಣಕ್ಕೆ** : ಕಾಲುವೆ.

ಶೆಡ್ಯೂಲ್ 'ಬಿ' ಆಸ್ತಿ : ಶೆಡ್ಯೂಲ್ ಎ ಆಸ್ತಿಯಲ್ಲಿ 50% (ಅಂದರೆ 668 ಚದರ ಅಡಿ) ಅವಿಭಾಜಿತ ಹಕ್ಕನ್ನು ಹೊಂದಿದೆ.

ತೆಡ್ಕೂಲ್ 'ಸಿ' ಆಸ್ತ್ರ: ಬಿ ಪ್ರಾಕ್ ನಲ್ಲಿರುವ ಸಂಖ್ಯೆ 006 ಹೊಂದಿರುವ ಮೂರು ಬೆಡ್ರ್ ರೂಮ್ ವಸತಿ ಅಪಾರ್ಚ್ ಮೆಂಟ್ ಮತ್ತು "ಅದಿತ್ಯ ಎಸ್ಟ್ರನಾ" ಹೆಸರಿನ ನೆಲಮಹಡಿಯ ವಾಸಯೋಗ್ಯ ಅಪಾರ್ಟ್ ಮೆಂಟ್ ನ ಕಟ್ಟಡವು ಶೆಡ್ಕೂಲ್ ಎ ಆಸ್ತಿಯಲ್ಲಿ ನಿರ್ಮಿಸಲಾಗಿದೆ ಮತ್ತು ಅಪಾರ್ಟ್ ಮೆಂಟ್ ನ ವಿಸ್ತೀರ್ಣ 1330 ಚದರ ಅಡಿ. ಸೂಪರ್ ನಿರ್ಮಿತ ಪ್ರದೇಶ, ಸಾಮಾನ್ಯ ಪ್ರದೇಶಗಳಲ್ಲಿ ಅನುಪಾತದ ಪಾಲು ಸೇರಿದಂತೆ ಪ್ಯಾಸೇಜ್ಗಳು, ಲಾಬೇಸ್, ಮೆಟ್ಟಿಲುಗಳು ಮತ್ತು ಇತರ ಸಾಮಾನ್ಯ ಬಳಕೆ ಪ್ರದೇಶವನ್ನು ಹೊಂದಿದ್ದು ಜೊತೆಗೆ ಸ್ವಿಲ್ಸ್ ಮಹಡಿಯಲ್ಲಿ ಒಂದು ಕವರ್ಡ್ಡ್ ಕಾರ್ ಪಾರ್ಕಿಂಗ್ ಅನ್ನು ಹೊಂದಿದೆ. ಈ ಆಸ್ತಿಯು ಶ್ರೀ ಆಯುಷ್ ಪ್ರಾಂತು ಬಿನ್ ಶ್ರೀ ಮಿಹಿರ ಕುಮಾರ್ರವರ ಹೆಸರಿನಲ್ಲಿದೆ ಮತ್ತು ಅಪಾರ್ಟ್ ಮೆಂಟ್ನ ಚ**ಕ್ಕಬಂದಿ : ಪೂರ್ವಕ್ಕೆ :** ಕಾರಿಡಾರ್, **ಪತ್ತಿಮಕ್ಕೆ :** ತೆರೆದ ಪ್ರದೇಶ, **ಉತ್ತರಕ್ಕೆ :** ಫ್ಲಾಟ್ ನಂ. 005

ಪತ್ರ ದಿನಾಂಕ 01.02.2019 ರಂದು ಶ್ರೀ ಆಯುಶ್ ಪ್ರಾಂಶು ಬಿನ್ ಶ್ರೀ ಮಿಹಿರ್ ಕುಮಾರ್ ಇವರ ಹೆಸರಿನಲ್ಲಿದೆ. ರಿಜಿಸ್ಟರ್ಡ್ನ ಮಸ್ತಕ ನಂ. 1, ಡಾಕ್ಯುಮೆಂಟ ನಂ. VRT-1-06364-2018-19 ಸಿ.ಡಿ. ನಂ VRTD377 ದಿನಾಂಕ 01.02.2019 ರಲ್ಲಿ ವರ್ತೂರು, ಬೆಂಗಳೂರು ಉತ್ತರ ತಾಲ್ಲೂಕಿನ ಹಿರಿಯ ಸಬ್ ರಿಜಿಸ್ಟಾರ

2) ಸಾಲಗಾರರ ಮತ್ತು ಜಾಮೀನುದಾರರ ಹೆಸರು ಮತ್ತು ವಿಳಾಸ : 1) ಶ್ರೀ ಕಾರ್ತಿಕ್ ಅಯ್ಯರ್ ಬನ್ ಶ್ರೀ ವಿ.ಕೆ. ಕಲ್ಯಾಣರಾಮನ್, ನಂ. 450, "ಶ್ರೀ ಕೃಷ್ಣ ನಿವಾಸ", 5ನೇ ಕ್ರಾಸ್, ಕುವೆಂಪುನಗರ, ರಾಮಮೂರ್ತಿನಗರ, ಬೆಂಗಳೂರು-560016. ಮತ್ತೊಂದು ವಿಳಾಸ : (i) ಮೆ. ಇನ್ಫೋಸಿಸ್ ಬಿಪಿಓ ಲಿಮಿಟೆಡ್, ಎಂಪ್ಲೋಯಿ ನಂ. ಾರ್ನ ಕ್ರಾಸ್, ಕುವಲುಸಗಿಗೆ, ರಂಪರ್ಜ್ಯಾಯ ನಿರ್ಗಿಸಿಯಲ್ಲಿ ಪಡಿಸುವ ಹಳಕು : (f) ಮ. ಇನ್ನುಗಳಿಗೆ ಐಪಜ ಅಮರ್ಜ್, ಮರಮ್ಮೀಯ ನಿರ್ಗಿ 901172, ಪ್ಲಾಟ್ ನಂ. 26/3, 26/4, 26/6, ಎಲೆಕ್ಟ್ರಾರ್ಡ್ ಸಿಟಿ, ಹೊಸೂರು ರಸ್ತೆ, ಬೆಂಗಳೂರು–560010. (ii) ಪ್ಲಾಟ್ ನಂ. 201, 2ನೇ ಮಹಡಿ, "ಲೇಕ್ ವ್ಯೂ ರೆಸಿಡೆನ್ಸ", ಶ್ರೀ ಮಾರುತಿ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್ ಬಡಾವಣೆ, ವಸಂತನಗರ ಗ್ರಾಮ, ಉತ್ತರದಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ದೂರು, ಬೆಂಗಳೂರು–560011. ಜಾಮೀನುದಾರರು : 1. ಶ್ರೀ ರಾಜೇಶ್ .ಕೆ ಬಿನ್ ಶ್ರೀ ವಿ.ಕೆ. ಕಲ್ಪಾಣರಾಮನ್, ನಂ. 450, "ಶ್ರೀ ಕೃಷ್ಣ ನಿವಾಸ", 5ನೇ ಕ್ರಾಸ್, ಕುವೆಂಪುನಗರ, ರಾಮಮೂರ್ತಿನಗರ, ಬೆಂಗಳೂರು–560016. ಮತ್ತೊಂದು ವಿಳಾಸ : (i) ಆಪ್ ಪನ್ಸ್ 2 ಕನೆಕ್ಟ್, ನಂ. 7, 10ನೇ ಕ್ರಾಸ್, 5ನೇ ಮೇನ್, ಜಯಮಹಲ್ ಬಡಾವಣೆ (ಡೈಲೀ'ಸ್ ಸೂಪರ್ ಮಾರ್ಕೆಟ್ ಕರ್ಣೀಯವಾಗಿ ಎದುರು), ಬೆಂಗಳೂರು-560046. 2) ಶ್ರೀಮತಿ ಜ್ಯೋತ್ಟ್ನಾ ವೇಣುಗೋಪಾಲ್ ಏನ್ ಶ್ರೀ ವೇಣುಗೋಪಾಲ್, ನಂ. 96/ಎ, 12ನೇ ಮುಖ್ಯ ರಸ್ತೆ, ಜಿನ್ನಿ ಜಿನ್ನಿ ಲೇಔಟ್, ವಿಜಯನಗರ, ಬೆಂಗಳೂರು-560040. ಮತ್ತೊಂದು ವಿಳಾಸ : ಮೆ. ಇನ್ನೋಸಿಸ್ ಬಿಪಿಓ ಲಿಮಿಟೆಡ್, ಪ್ಲಾಟ್ ನಂ. 26/3, 26/4, 26/6, ಎಲೆಕ್ಟಾನಿಕ್ ಸಿಟಿ, ಹೊಸೂರು ರಸ್ತೆ, ಬೆಂಗಳೂರು–560100. (II) ನಂ. 450, "ಶ್ರೀ ಕೃಷ್ಣ ನಿವಾಸ", 5ನೇ ಕ್ರಾಸ್, ಕುವೆಂಪುನಗರ ರಾಮಮೂರ್ತಿನಗರ, ಬೆಂಗಳೂರು–560016.

A/c No.: HL 30268068880

ಬರಬೇಕಾದ ಬಾಕಿ ಮೊತ್ತ (ನೋಟೀಸಿನ ದಿನಾಂಕದಿಂದ) : ರೂ. 6,85,241/- (ರೂಪಾಯಿ ಆರು ಲಕ್ಷದ ಎಂಛತ್ತೈದು ಸಾವಿರದ ಇನ್ನೂರ ನಲವತ್ತೊಂದು ಮಾತ್ರ 11.08,2025ರಂದು ಇದ್ದಂತೆ ಹಾಗೂ 12.08,2025 ರಿಂದ ಮೇಲೆ ಕಾಣಿಸಿದ ಮೊತ್ತದ ಮೇಲೆ ಒಪ್ಪಿದ ದರದಲ್ಲಿ ಮುಂದಿನ ಬಡ್ಡಿ ಮತ್ತು ಸಾಂದರ್ಭಕ ಖರ್ಚು.

ಸ್ಥಿ<mark>ರಾಸ್ತಿ ವಿವರಗಳು : ಶೆಡ್ಯೂಲ್ ಎ ಆಸ್ತಿ :</mark> ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡಂತೆ ಸೈಟ್ ನಂ. 85, ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ : 40 ಅಡಿ, ಮತ್ತು ಉತ್ತರದಿಂದ ದಕ್ಷಿಣಕ್ಕೆ 60 ಅಡಿ (ಬೆಂಗಳೂರಿನ 45 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಸರ್ವೇ ನಂ. 1, 2, 3, 4, 5, 58 ಮತ್ತು 60 ರಲ್ಲಿ ವಿನ್ಯಾಸವನ್ನು ರಚಿಸಲಾಗಿದೆ ಮತ್ತು ಈ ವಿನ್ಯಾಸವನ್ನು ಬಿಡಿಎ ರೆಸಲ್ಕೂಷನ್ ನಂ. 371/92BDA/TPM/DDW/1246/92-93, ದಿನಾಂಕ 19.10.1992 ರಂದು ಅನುಮೋದಿಸಿದೆ.) ಇದು ಶ್ರೀ ಮಾರುತಿ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್ ಲೇಡಿಟ್, ವಸಂತಮರ ಗ್ರಾಮ, ಉತ್ತರಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು ಮತ್ತು **ಚಕ್ಕುಬಂದಿ** ಹೂರ್ವಕ್ಕೆ: ಸೈಟ್ ನಂ. 84, ಪಶ್ಚಿಮಕ್ಕೆ: ಸೈಟ್ ನಂ. 86, ಉತ್ತರಕ್ಕೆ: ಸೈಟ್ ನಂ. 93, ದಕ್ಷಿಣಕ್ಕೆ: ರಸ್ತೆ.

ಶೆಡ್ಯೂಲ್ 'ಬಿ' ಆಸ್ತಿ : ಶೆಡ್ಯೂಲ್ ಎ ಆಸ್ತಿಯಲ್ಲಿ 300 ಚದರ ಅಡಿ ಸಂಯೋಜಿ ಆಸ್ತಿಯಲ್ಲಿ ಅವಿಭಾಜಿತ ಹಕ್ಕು, ಶೀರ್ಷಿಕೆ ಮತ್ತು ಆಸಕ್ತಿಯನ್ನು ಹೊಂದಿದೆ ಶೆಡ್ಯೂಲ್ 'ಸಿ' ಆಸ್ತಿ: ಅಪಾರ್ಟ್ ಮೆಂಟ್ ಫ್ಲಾಟ್ ನಂ. 201, ಎರಡನೇ ಮಹಡೆಯ ವಿಸೀರ್ಣ 1050 ಚದರ ಅಡಿ ಸೂಪರ್ ನಿರ್ಮಿತ ಪ್ರದೇಶ, ಜೊತೆಗೆ ನೆಲಮಾಳಿಗೆಯಲ್ಲಿ ಒಂದು ಕವರ್ಡ್ಡ್ ಕಾರ್ ಪಾರ್ಕಿಂಗ್ ಜಾಗ. "ಲೇಕ್ ವ್ಯೂ ರೆಸಿಡೆನ್ಸಿ" ಎಂದು ಕರೆಯಲ್ಪಡುವ ಅಪಾರ್ಟ್ ಮೆಂಟ್ ಅನ್ನು ಶೆಡ್ಯೂಲ್ ಎ ಆಸ್ತಿಯಲ್ಲಿ ನಿರ್ಮಿಸಲಾಗಿದೆ. ಸಾಮಾನ್ಯ ಪ್ರದೇಶದ ಅನುಪಾತದ ಪಾಲು ಜೊತೆಗೆ ಪ್ಯಾಸೇಜ್, ಬಾಲ್ಕನಿ, ಲಿಫ್ಟ್, ಮೆಟ್ಟಲುಗಳು ಮತ್ತು ಇಲ್ಲಿ ವಿವರಿಸಿರುವ ಶೆಡ್ಯೂಲ್ ಡಿ ಇ ಮತ್ತು ಎಫ್ ನ ಪ್ರಕಾರ ಸಾಮಾನ್ಯ ಬಳಕೆಗಾಗಿ ಬಳಸುವ ಇತರ ಸಾಮಾನ್ಯ ಪ್ರದೇಶಗಳು, ಆಸ್ತಿಯು ಶ್ರೀ ಕಾರ್ತಿಕ್ ಅಯ್ಯರ್ ಬಿನ್ ಶ್ರೀ ವಿ.ಕೆ. ಕಲ್ಯಾಣರಾಮನ್ ರವರ ಹೆಸರಿನಲ್ಲಿದೆ. ಮತ್ತು ಚಕ್ಕುಬಂದಿ: ಪೂರ್ವಕ್ಕೆ: ಫ್ಲಾಟ್ ನಂ. 204, ಪಶ್ಚಿಮಕ್ಕೆ: ಸೈಟ್ ನಂ. 86, ಉತ್ತರಕ್ಕೆ: ಫ್ಲಾಟ್ ನಂ. 202, ದಕ್ಷಿಣಕ್ಕೆ: ರಸ್ತೆ.

ಶುದ್ಧ ಕ್ರಯ ಪತ್ರ ದಿನಾಂಕ 21.01.2008 ರಂದು **ಶ್ರೀ ಕಾರ್ತಿಕ್ ಅಯ್ಯರ್ ಬಿನ್ ಶ್ರೀ ವಿ.ಕೆ. ಕಲ್ಯಾಣರಾಮನ್ ಇವರ ಹೆಸರಿನಲ್ಲಿದೆ.** ರಿಜಿಸ್ಬರ್ಡ್ನ ಮಸ್ತಕ ನಂ. 1, ಡಾಕ್ಯುಮೆಂಟ್ ನಂ. BSK-1-05745-2007-08 ಸಿ.ಡಿ. ನಂ BSKD16 ದಿನಾಂಕ 21.01.2008ರಲ್ಲಿ ಬೆಂಗಳೂರು, ಬನಶಂಕರಿ, ಹಿರಿಯ ಸಬ್ ರಿಜಿಸ್ಟಾರ್

ಬದಲೀ ಸೂಚನೆಯನ್ನು ನೀಡಲು ಸದರಿ ಕ್ರಮವನ್ನು ಕೈಗೊಳ್ಳಲಾಗಿದೆ. ಮೇಲ್ನಂಡ ಸಾಲಗಾರರಿಗೆ / ಆಡಮಾನುದಾರರಿಗೆ / ಜಾಮೀನುದಾರರಿಗೆ ಈ ಮೂಲಕ ಸೂಚಿಸುವುದೇನೆಂದರೆ ನೋಟೀಸಿನ ಪ್ರಕಟಣೆಯ ದಿನಾಂಕದಿಂದ 60 ದಿನಗಳ ಒಳಗೆ ಮೇಲೆ ತಿಳಿಸಿದ ಸಾಲದ ಮೊತ್ತ ಬಡ್ಡಿ ಮತ್ತು ಸಾಂದರ್ಭಿಕ ಖರ್ಜು ವೆಚ್ಚಗಳನ್ನು ಪಾವತಿಸದಿದ್ದಲ್ಲಿ ಈ ನೋಟೀಸಿನ ಪ್ರಕಟಣೆಯ ದಿನಾಂಕದಿಂದ 60 ದಿನಗಳ ನಂತರ ಸರ್ಫೇಸಿ ಆಕ್ಟ್ 2002ರ ಸೆಕ್ಷನ್ 13ರ ಸಬ್ ಸೆಕ್ಷನ್ 4ರ ಪ್ರಕಾರ, ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾಲಗಾರರ/ಅಡಮಾನುದಾರರ/ಜಾಮೀನುದಾಂರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಅವಕಾಶ ಕಾಯಿದೆಯ ಸೆಕ್ಷನ್ 13ರ ಸಬ್ ಸೆಕ್ಷನ್ (8

ದಿನಾಂಕ : 13.08.2025 ಸಹಿ/- ಅಧಿಕೃತ ಅಧಿಕಾರಿಗಳು ಮತ್ತು ಮುಖ್ಯ ಪ್ರಬಂಧಕರು, ಸ್ಥಳ : ಬೆಂಗಳೂರು ಭಾರತೀಯ ಸ್ಟೇಟ್ ಬ್ಯಾಂಕ್, ಹೋಮ್ ಲೋನ್ ಸೆಂಟರ್ ವೈಟ್ಫೀಲ್ಡ್, ಬೆಂಗಳೂರು.

ವಿದ್ಯೆ ಕದಿಯಲಾಗದ ಆಸ್ತಿ ವಿದ್ಯಾರ್ಥಿ ವೇತನ ವಿತರಣಿ ಕಾರ್ಯಕ್ರಮ

ಎಂದು ಸೋಮಶೇಖರ್ ಪಾಟೀಲ್ ಹೇಳಿದರು.

ಇಂಡಿಯಾತ ಹಾಗೂ ಭಾಗ್ಯಲಕ್ಷ್ಮೀ ಟ್ರೇಡರ್ಸ್ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬೈನ ಬಯೋಸ್ಪಾಟ್ ಇಂಡಿಯಾ ಕಂಪನಿಯ ವತಿಯಿಂದ ಓದು ನಿಮ್ಮದು ಓದಿಸುವ ಕರ್ತವ್ಯ ನಮದು ದ್ಯೇಯ ವಾಕ್ಯದಡಿಯಲ್ಲಿ ಪ್ರತಿವರ್ಷ ದೇಶಾದ್ಯಂತ 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪೌಢಶಾಲಾ ಶಿಕ್ಷಣದ ಅನುಕೂಲಕ್ಕಾಗಿ ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ ಇದರ ಸದುಪಯೋಗವಾಗಬೇಕು ಎಂದರು.

ಬಯೋಸ್ಪಾಟ್ ಕಂಪನಿಯ ವಲಯ ಅಧಿಕಾರಿ ಸಹ ಶಿಕ್ಷಕ ಶಂಕರರೆಡ್ಡಿ, ಆಂಜಿನಪ್ಪ ಶಿಕ್ಷಕ ವರ್ಗ ಹಾಜರಿದ್ದರು.

ಸೂಲಿಬೆಲೆ: ವಿದ್ಯೆ ಯಾರು ಕದಿಯಲಾಗದ ಆಸ್ತಿ ಅಂತಹ ರಾಮ್ ಚರಣ್ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಅಸ್ತಿಯನ್ನು ಪ್ರತಿಯೊಬ್ಬ ಮೋಷಕರು ಮಕ್ಕಳಿಗೆ ನೀಡಬೇಕು ಅನುಕೂಲಕ್ಕಾಗಿ ಶಿಕ್ಷಣದ ಉದ್ದೇಶಕ್ಕಾಗಿ ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಆಯ್ಕೆ ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆಯಲ್ಲಿ ಬಯೋಸ್ಪಾಟ್ ಮಾಡಿಕೊಂಡು ಸುಮಾರು 18 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.

> ವಿವೇಕಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಿ.ಲಕ್ಷ್ಮೀನಾರಾಯಣ್ ಮಾತನಾಡಿ ಕಂಪನಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಹರ್ಷದ ವಿಚಾರ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಇದು ಬಹಳ ಪ್ರಯೋಜನವಾಗಲಿದೆ ಎಂದರು. ಭಾಗ್ಯಲಕ್ಷ್ಮೀ ಟ್ರೇಡರ್ ಮಂಜುನಾಥ್, ವಿವೇಕಾನಂದ ಪ್ರೌಢಶಾಲೆ ಮುಖ್ಯಶಿಕ್ಷಕ ಡಿ.ಲಕ್ಷೀನಾರಾಯಣ್, ವಲಯ ಆಧಿಕಾರಿ ರಾಮ್ಚರಣ್,

ಮೀನು ಮರಿ ಸಾಗಣೆ ಪ್ರಾತ್ಯಕ್ಟಿಕೆ

ಐಸಿಎಆರ್ ಕೇಂದ್ರೀಯ ಸಿಹಿನೀರು ಜಲ ಕೃಷಿ ಸಂಸ್ಥೆ, ಪ್ರಾದೇಶಿಕ ಸಂಶೋಧನಾ ಕೇಂದ್ರ ಹೆಸರುಘಟ್ಟ ಹಾಗೂ ನೆಲಮಂಗಲ ತಾಲೂಕು ಮೀನುಗಾರಿಕೆ ಇಲಾಖೆಯಬ ಸಹಯೋಗದೊಂದಿಗೆ ಮೀನು ಮರಿ ಸಾಕಣೆಯ ಪ್ರಾತ್ಯಕಿಕೆ ಕಾರ್ಯಕ್ರಮ ನಡೆಯಿತು.

ಸುಸ್ಥಿರ ಮೀನು ಸಾಕಾಣಿಕೆಯ ಮೂಲಕ ಬುಡಕಟ್ಟು ಸಮುದಾಯವನ್ನು ಉನ್ನತೀಕರಿಸುವ ಮೂಲಕ ರೈತರ ಸಬಲೀಕರಣಗೊಳಿಸುವ ಮಹತ್ವದ ನಿರ್ಧರಿಸಿರುವುದಾಗಿ ನೆಲಮಂಗಲ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಎನ್.ಎಸ್.ಅಮೃತ ತಿಳಿಸಿದರು.



ತಾಲೂಕಿನ ಆಯ್ದ ಪರಿಶಿಷ್ಟ ಪಂಗಡದ ಕೃಷಿ ಹೊಂಡಗಳಿರುವ ರೈತರ ಫಲಾನುಭವಿಗಳಿಗೆ ಸಿಹಿನೀರಿನ ಮೀನು ಸಾಕಾಣಿಕೆಯನ್ನು ಬೆಂಬಲಿಸಲುಆ ಕಾಟ್ತಾ ಮೀನು ಮರಿಗಳು, ನರ್ಸರಿ ಆಹಾರ ಮತ್ತು ಪಕ್ಷಿ ರಕ್ಷಣಾ ಬಲೆಗಳನ್ನು ವಿತರಿಸಲಾಯಿತು. . ಐಸಿಎಆರ್,

ಸಿಐಎಫೆ, ಆರ್ಆರ್ಸಿ ಬೆಂಗಳೂರಿನ ವಿಜ್ಞಾನಿಗಳಾದ ಡಾ. ಟಿ.ಎನ್.ವಿನಯ್, ಕೃಷಿ ಅವರುಗಳು ಮೀನು ಕೃಷಿ ಕುರಿತಂತೆ ಮಾಹಿತಿಯನ್ನು ನೀಡಿದರು.

ಡಿಸಿಎಕ್ಸ್ ಸಿಸ್ಟಮ್ಸ್ ಅಮಿಚೆಡ್

ನೋಂದಣಿಯಾದ ಕಚೇರಿ ವಿಳಾಸ: ಏರೋಸ್ಪೇಸ್ SEZ ಸೆಕ್ಟರ್, ಪ್ಲಾಟ್ ನಂಬರ್ 29, 30 ಮತ್ತು 107, ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್, ಕವಡದಾಸನಹಳ್ಳಿ, ಬೆಂಗಳೂರು ಗ್ರಾಮಾಂತರ – 562110. ಕರ್ನಾಟಕ ಪೋನ್: 080-67119555 CIN: L31908KA2011PLC061686 "ವೆಬ್: www.dcxindia.com ಇಮೇಲ್: cs@dcxindia.com

ಕಂಪನಿಯ 14ನೇ ವಾರ್ಷಿಕ ಸಾಮಾನ್ಯ ಸಭೆ (AGM) ಸೆಪ್ಟೆಂಬರ್ 26, 2025 ರಂದು ಶುಕ್ರವಾರ ಮಧ್ಯಾಹ್ನ 02:00 ಗಂಟೆಗೆ (ಭಾರತೀಯ ಪ್ರಮಾಣಿತ ಸಮಯ) ವಿಡಿಯೋ ಕಾಸ್ತರೆನ್ನಿಂಗ್ ("VC") ಅಥವಾ ಇತರ ಅಡಿಯೋ–ವಿಜುವಲ್ ಮಾಧ್ಯಮ ("OAVM") ಮೂಲಕ ನಡೆಯಲಿದೆ. ಈ ಸಭೆಯಲ್ಲಿ ನೋಟಿಸ್ನಲ್ಲಿ ಉಲ್ಲೇಖಿಸಲಾದ ವ್ಯವಹಾರಗಳನ್ನು ಕೈಗೊಳ್ಳಲಾಗುತ್ತದೆ. ಈ AGM ನೋಟಿಸ್, ಕಂಪನಿಗಳ ಕಾಯ್ದೆ, 2013 ("ಕಾಯ್ದೆ"), ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (MCA) ವತಿಯಿಂದ ಸೆಪ್ಟೆಂಬರ್ 19, 2024 ರಂದು ಹೊರಡಿಸಲಾದ ಸಾಮಾನ್ಯ ವೃತ್ತ ಪತ್ರಿಕ ಸಂಖ್ಯೆ 09/2024 ಮತ್ತು ಭಾರತೀಯ ಷೇರು ವಿನಿಮಯ ಮಂಡಳಿ ವತಿಯಿಂದ ಅಕ್ಟೋಬರ್ 3, 2024 ರಂದು ಹೊರಡಿಸಲಾದ ವೃತ್ತ ಪತ್ರಿಕ ಸಂಖ್ಯೆ SEBI/HO/CFD/CFD-POD-2/P/CIR/2024/133 ಹಾಗೂ (SEBI) (ಪಟ್ಟಿ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವ ಅಗತ್ಯತೆಗಳು) ನಿಯಮಾವಳಿ, 2015 ("ಪಟ್ಟಿ ನಿಯಮಗಳು") ಗಳಿಗೆ ಅನುಗುಣವಾಗಿ ನಡೆಯಲಿದೆ.

2024–25 ಹಣಕಾಸು ವರ್ಷದ ವಾರ್ಷಿಕ ವರದಿ. AGM ನ ನೋಟಿಸ್, ಮತ್ತು ಇ–ಮತದಾನ ಪ್ರಕ್ರಿಯೆ ಹಾಗೂ ಸೂಚನೆಗಳ ಎಲೆಕ್ಟಾನಿಕ್ ಪ್ರತಿಗಳನ್ನು ಸೆಪ್ಟೆಂಬರ್ 04, 2025 ರಂದು ಕಳುಹಿಸಲಾಗಿದೆ. ಈ ಪ್ರತಿಗಳನ್ನು ತಮ್ಮ ಡಿಪಾಸಿಟರಿ ಪಾಲುದಾರರು ಅಥವಾ ಕಂಪನಿಯ ನೋಂದಾಯಿತರು ಮತ್ತು ವರ್ಗಾವಣೆ ಎಜೆಂಟ್ MUFG Intime India Private Limited (MUFG) ಅವರೊಂದಿಗೆ ಇಮೇಲ್ ಐಡಿಗಳನ್ನು ನೋಂದಾಯಿಸಿರುವ ಎಲ್ಲಾ ಸದಸ್ಯರಿಗೆ ಕಳುಹಿಸಲಾಗಿದೆ.

ಕಂಪನಿಯ 14ನೇ ವಾರ್ಷಿಕ ಸಾಮಾನ್ಯ ಸಭೆಯ (AGM) ನೋಟಿಸ್ ಮತ್ತು 2024–25 ಹಣಕಾಸು ವರ್ಷದ ವಾರ್ಷಿಕ ವರದಿ ಕಂಪನಿಯ ವೆಬ್ಸೈಟ್ https://dcxindia.com/investors/ ನಲ್ಲಿ ಲಧ್ಯವಿದೆ ಜೊತೆಗೆ, ಬಿ.ಎಸ್.ಇ. ಲಿಮಿಟೆಡ್ https://www.bseindia.com ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೀಂಜ್ ಆಫ್ ಇಂಡಿಯಾ ಲಿಮಿಟೆಡ್ https://www.nseindia.com ವೆಬ್ ಸೈಟ್ಗಳಲ್ಲಿಯೂ ಲಭ್ಯವಿದೆ. AGM ನ ನೋಟಿಸ್ ಅನ್ನು ಎಲೆಕ್ಟಾನಿಕ್ ಮಾಧ್ಯಮದ ಮೂಲಕ ಸೆಪ್ಟೆಂಬರ್ 04, 2025 ರಂದು ಕಳುಹಿಸುವ ಕಾರ್ಯ ಪೂರ್ಣಗೊಂಡಿದೆ.

ಕಂಪನಿಗಳ ಕಾಯ್ದೆ, 2013 ರ ಸೆಕ್ಟನ್ 108 ಮತ್ತು SEBI (ಪಟ್ಟಿ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವ ಅಗತ್ಯತೆಗಳು) ನಿಯಮಾವಳಿ, 2015ರ ನಿಯಮ 44ರ ಅನ್ವಯ, ಸದಸ್ಯರಿಗೆ ನೋಟಿಸ್ನಲ್ಲಿ ನೀಡಲಾದ ಎಲ್ಲಾ ನಿರ್ಧಾರಗಳ ಮೇಲೆ ಇಲೆಕ್ಟಾನಿಕ್ ಮೂಲಕ ಮತ ಚಲಾಯಿಸುವ ಸೌಲಭ್ಯ ಒದಗಿಸಲಾಗಿದೆ. ಈ ಸಂಬಂಧ, ಸದಸ್ತರಿಗೆ ಈ ಮೂಲಕ ತಿಳಿಸಲಾಗುತ್ತಿದೆ: AGM (ವಾರ್ಷಿಕ ಸಾಮಾನ್ಯ ಸಭೆ) ಕಾರ್ಯವೈಖರಿಯನ್ನು ಶುಕ್ರವಾರ, ಸೆಪ್ಟೆಂಬರ್ 19, 2025 ರ ಕಟ್-ಆಫ್ ದಿನಾಂಕದಂತೆ ಸದಸ್ಯರಾಗಿರುವವರಿಗೆ ಲೈವ್ ವೆಬ್ ಕಾಸ್ಟ್ ಮೂಲಕ ಪ್ರಸಾರ ಮಾಡಲಾಗುತ್ತದೆ. ಸದಸ್ಸರು https://instameet.linkintime.co.in ತಮ್ಮ ಅಸ್ತಿತ್ವದಲ್ಲಿರುವ ಬಳಕೆದಾರ ಐಡಿ ಮತ್ತು ಪಾಸ್ ವರ್ಡ್ ಬಳಸಿ AGM ನ ಲೈವ್ ಕಾರ್ಯವೈಖರಿಯನ್ನು ವೀಕ್ಷಿಸಬಹುದು, AGM ಗೆ ಸೇರಿಕೊಳ್ಳುವ ಸೌಲಭ್ಯವನ್ನು ನಿಗದಿತ ಸಮಯದ 30 ನಿಮಿಷಗಳ ಮೊದಲು

ತೆರೆಯಲಾಗುತ್ತದೆ ಮತ್ತು ನಿಗದಿತ ಸಮಯದ 30 ನಿಮಿಷಗಳ ನಂತರ ಮುಚ್ಚಲಾಗುತ್ತದೆ. ಕಂಪನಿಯು ವಾರ್ಷಿಕ ಸಾಮಾನ್ಯ ಸಭೆ (AGM)ಗಾಗಿ VC/OAVM ಸೌಲಭ್ಯವನ್ನು ಒದಗಿಸುವುದಕ್ಕಾಗಿ M/s. MUFG Intime India Pvt. Ltd., ರೆಜಿಸ್ಟಾರ್

ಅಂಡ್ ಟ್ರಾನ್ಫ್ಫ್ ಏಜೆಂಟ್ಸ್ ('MUFG Intime' ಅಥವಾ 'RTA') ಅವರನ್ನು ನೇಮಿಸಿದೆ. ಕಂಪನಿಯು CS ಶ್ರೇಯಸ್ ದ್ವಾರಕಿ ಅವರನ್ನು ಪ್ರಾಕ್ಷಿಸ್ ನ ಕಂಪನಿ ಕಾರ್ಯದರ್ಶಿಯಾಗಿ (ಸದಸ್ಯತ್ವ ಸಖ್ಯೆ F11953, CP ಸಂಖ್ಯೆ: 26529), ಮಂಡಳಿಯ ಅಭಿಪ್ರಾಯದಂತೆ ಅರ್ಹ ವ್ಯಕ್ತಿಯಾಗಿ, ಇ–ಮತದಾನ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಪರಿಶೀಲಿಸಲು ಸ್ಟ್ರೂಟಿನೈಜರ್ ಆಗಿ

25, 2025 ರಂದು ಸಂಜೆ 5.00 ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಈ ಅವಧಿಯಲ್ಲಿ, ಶುಕ್ರವಾರ, ಸೆಪ್ಟೆಂಬರ್ 19, 2025 ರ ಕಟ್—ಆಫ್ ದಿನಾಂಕದಂತೆ ಡಿಮ್ಯಾಟ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು, ಮೇಲ್ಕಂಡ ವಿಧಾನ ಮತ್ತು ಪ್ರಕ್ರಿಯೆಯಂತೆ ಇಲೆಕ್ಟಾನಿಕ್ ಮೂಲಕ ತಮ್ಮ ಮತವನ್ನು ಚಲಾಯಿಸಬಹುದು. ವಾರ್ಷಿಕ ಸಾಮಾನ್ಯ ಸಭೆ (AGM) ಸಮಯದಲ್ಲಿ ಮತದಾನ ಸೌಲಭ್ಯವನ್ನು ಒದಗಿಸಲಾಗುತದೆ. ದೂರಸ್ತ ಇ-ಮತದಾನದ ಮೂಲಕ ನಿರ್ಧಾರಗಳ ಮೇಲೆ ಮತ ಚಲಾಯಿಸದ ಮತ್ತು ಮತದಾನ ಮಾಡಲು ನಿರ್ಬಂಧಿತರಾಗಿಲ್ಲದೆ ಸದಸ್ಯರು AGM ನಲ್ಲಿ ಇ-ಮತದಾನ ವ್ಯವಸ್ಥೆಯ ಮೂಲಕ ಮತ ಚಲಾಯಿಸಲು

AGM ನಂತರ ದೂರಸ್ಥ ಇ-ಮತದಾನ ವ್ಯವಸ್ಥೆಯನ್ನು ಆಚಲಗೊಳಿಸಲಾಗುತ್ತದೆ. ಸದಸ್ಯರು ನಿರ್ಧಾರದ ಮೇಲೆ ಮತ ಚಲಾಯಿಸಿದ ನಂತರ, ಆ ಮತವನು ಬದಲಾಯಿಸಲು ಅವಕಾಶ ಇರುವುದಿಲ್ಲ. ದೊರೆಸ್ನ ಇ-ಮತದಾನದ ಮೂಲಕ ಮತ ಚಲಾಯಿಸಿದ ಸದಸ್ಯರು ಸಭೆಯಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಅದರೆ AGM ನಲ್ಲಿ ಮತ್ತೆ ಮತ ಚಲಾಯಿಸಲು ಅವರಿಗೆ ಅವಕಾಶ ಇರುವುದಿಲ್ಲ

ದಿನಾಂಕದ ವೇಳೆಗೆ ಷೇರುಗಳನ್ನು ಹೊಂದಿದ್ದರೆ, ತಮ್ಮ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಪಡೆಯಲು enotices@in.mpms.mufg.com ಗೆ ವಿನಂತಿ ಕಳುಹಿಸಬಹುದು. ಆದರೆ ಅವರು ಈಗಾಗಲೇ MUFG Intime ನಲ್ಲಿ, ದೂರಸ್ಥ ಇ–ಮತದಾನಕ್ಕಾಗಿ ನೋಂದಾಯಿತರಾಗಿದ್ದರೆ ತಮ್ಮ ಅಸ್ತಿತ್ವದಲ್ಲಿರುವ ಬಳಕೆದಾರ

ಇ–ಮತದಾನ ಸೂಚನೆಗಳಿಗಾಗಿ, ಸದಸ್ಯರು 14ನೇ ವಾರ್ಷಿಕ ಸಾಮಾನ್ಯ ಸಭೆಯ (AGM) ನೋಟಿಸ್ ನಲ್ಲಿ ನೀಡಲಾದ ಸೂಚನೆಗಳನ್ನು ಪರಿಶೀಲಿಸಬಹುದು. ಇ–ಮತದಾನ ಸಂಬಂಧಿತ ಯಾವುದೇ ಪ್ರಶ್ನೆಗಳು ಅಥವಾ https://instavote.linkintime.co.in/ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQs) ಹಾಗೂ ಇ–ಮತದಾನ ಬಳಕೆದಾರ ಕೃಪಿಡಿಯನ್ನು ನೋಡಿ, ಅಥವಾ MUFG ಸಹಾಯವಾಣಿ Intime INSTAVOTE enotices@in.mpms.mufg.com : 022-ತಮ್ಮ ಡಿಪಾಸಿಟರಿ ಪಾಲುದಾರರ ಮೂಲಕ ಮತದಾನ ಮಾಡುತ್ತಿರುವ ಸದಸ್ಯರು, ತಮ್ಮ ಸಂಬಂಧಿತ ಡಿಪಾಸಿಟರಿ ಪಾಲುದಾರರ ಸಹಾಯವಾಣಿ/ಸಂಪರ್ಕ

ವಿವರಗಳನ್ನು ಸಂಪರ್ಕಿಸಬಹುದು. 2024–25 ಹಣಕಾಸು ವರ್ಷದ ವಾರ್ಷಿಕ ವರದಿ ಅಥವಾ ವಾರ್ಷಿಕ ಸಾಮಾನ್ಯ ಸಭೆಯ ಬಗ್ಗೆ ಯಾವುದೇ ಪ್ರಶ್ನೆ/ಸ್ಷಷ್ಟತೆ ಅಥವಾ ಸಹಾಯ ಬೇಕಾದರೆ, ಸದಸ್ಯರು cs@dcxindia.com ಗೆ ಇಮೇಲ್ ಬರೆಯಬಹುದು.

ಕಂಪನಿಯ ಕಾರ್ಯದರ್ಶಿ ಮತ್ತು ಅನುಬಂಧ ಅಧಿಕಾರಿ M. No: A24285 ದಿನಾಂಕ: 04.09.2025

ಭಾರತೀಯ ಸ್ಟೇಟ್ ಬ್ಯಾಂಕ್ ಅಧಿಕೃತ ಅಧಿಕಾರಿಗಳ ವಿವರಗಳು

ಹೆಸರು : ಶ್ರೀಮತಿ ಜಯಲಕ್ಷ್ಮೀ ಎಂ., ಮುಖ್ಯ ವ್ಯವಸ್ಥಾಪಕರು ಮೊಬೈಲ್ ನಂ: 6363887241 ಇಮೇಲ್ ಐಡಿ: sbi.05173@sbi.co.in

ಅರ್ಹರಾಗಿರುತಾರೆ.

ಶಾಖೆಯ ವಿಳಾಸ : ಒತ್ತಡಗ್ರಸ್ಥ ಆಸ್ತಿಗಳ ವಸೂಲಿ ಶಾಖೆ ನಂ. 11/90, 3ನೇ ಮಹಡಿ, ಟ್ರಸ್ಟ್ ವೆಲ್ ಆಸ್ಪತ್ರೆ ಎದುರು, ಜೆ.ಸಿ. ರಸ್ತೆ, ಬೆಂಗಳೂರು-560002. ದೂರವಾಣಿ: 080-2594 3678, 2594 3663 ಇ–ಮೇಲ್ : sbi.05173@sbi.co.in ಅಪೆಂಡಿಕ್ಸ್ IV-A [ನಿಯಮ 8(6)ರ ಪ್ರಾವಿಜೋ ಅಡಿಯಲ್ಲಿ]

ಸ್ಥಿರಾಸ್ತಿಯ ಮಾರಾಟಕ್ಕಾಗಿ ಸೂಚನೆ ಸೆಕ್ಕೂರಿಟೈಜೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಪೋರ್ಸ್ಮೆಎಂಟ್ ಆಫ್ ಸೆಕ್ಕೂರಿಟಿ ಇಂಟರೆಸ್ಟ್ ಆಕ್ಟ್ 2002 ಮತ್ತು ಸೆಕ್ಕೂರಿಟ (ಎನ್ಪೋರ್ಸ್ ಮೆಂಟ್) ನಿಯಮಗಳು 2002ರ ನಿಯಮ 8(6)ರ ನಿಬಂಧನೆಗಳನ್ನು ಓದಿಕೊಂಡಂತೆ (ಆವರಣದಲ್ಲಿ ಇರುವ ಯಾವುದೇ ಚರ ವಸ್ತುಗಳನ್ನು ಹೊರತು

ನಿರ್ದಿಷ್ಟವಾಗಿ ಸಾಲಗಾರರಿಗೆ/ಅಡಮಾನದರರಿಗೆ ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ ಈ ಕೆಳಗೆ ವಿವರಿಸಿರುವ ಅಡಮಾನವಿಟ್ಟ/ ಜಾರ್ಜ್ ಮಾಡಿರುವ ಸ್ಥಿರಾಸ್ತಿಯನ್ನು ಭಾರತೀಯ ಸ್ನೇಟ್ ಬ್ಯಾಂಕ್, ಬೆಂಗಳೂರು ಭದ್ರತಾ ಸಾಲ ಕೊಟ್ಟವರು ಇವರ ಅಧಿಕೃತ ಅಧಿಕಾರಿಯವರು ಭೌತಿಕವಾಗಿ ಸ್ವಾಧೀನಪಡಿಸಿಕೊಂಡಿದ್ದು ಅವುಗಳನ್ನು "ಎಲ್ಲಿ ಹೇಗಿದೆಯೋ ಹಾಗೆ" ಮತ್ತು "ಎಲ್ಲಿ ಏನಿದೆಯೋ ಹಾಗೆ" ಅಧಾರದ ಮೇಲೆ ಭದ್ರತಾ ಸಾಲ ಕೊಟ್ಟ ಭಾರತೀಯ ಸ್ಟೇಟ್ ಬ್ಯಾಂಕ್ ಇವರಿಗೆ ಸಾಲಗಾರರಾದ : ಶ್ರೀ ವಿಜಯ್ .ಪಿ ಮತ್ತು ಮೆ. ತಿಮಲ ಮೋಟಾರ್ಡ್ (ಖಾತೆ ಸಂಖ್ಯೆ 35176519935 & 41312470365) ಇವರಿಂದ ಬರಬೇಕಾದ ಬಾಕಿ ಮೊತ್ತ ರೂ. 2,29,28,834/- (ರೂಪಾಯಿ ಎರಡು ಕೋಟಿ ಇಪ್ಪತ್ತೊಂಭತ್ತು ಲಕ್ಷದ ಇಪ್ಪತ್ತೆಂಟು ಸಾವಿರದ ಎಂಟು ನೂರ ುವತ್ತ ನಾಲ್ಕು ಮಾತ್ರ) 04.09.2025 ರಂದು ಇದ್ದಂತೆ ಮತ್ತು ಒಪ್ಪಂದದ ದರದಲ್ಲಿ ಮುಂದಿನ ಬಡ್ಡಿ, ಸಾಂದರ್ಭಕ ಖರ್ಚು ವೆಚ್ಚ ಇತ್ಯಾದಿಗಳ ವಸೂಲಿಗಾಗಿ ೀಡಮಾನು ಮಾಡಿರುವ ಸ್ಥಿರಾಸ್ತಿಯನ್ನು **ದಿನಾಂಕ : 25.09.2025 ರಂದು** ಇ–ಹರಾಜು ಮಾರಾಟ ಮಾಡಲಾಗುತ್ತಿದೆ.

ಇ-ಹರಾಜು ದಿನಾಂಕ 25.09.2025

ರ್ಬಸಲು ಬೆಲೆ, ಮುಂಗಡ ಠೇವಣಿ (ಇಎಂಡಿ) ಬಿಡ್ ಗುಣಾಂಕ ಮತ್ತು ಇ–ಹರಾಜಿನ ಸಮಯ ಮತ್ತು ಮಾರಾಟ ಮಾಡಲು ಸ್ಥಿರ ಆಸ್ತಿಗಾಗಿ ಕೆವೈಸಿ ಶಾಖಲೆಗಳೊಂದಿಗೆ ಇಎಂಡಿ ಸಲ್ಲಿಸಲು ಕೊನೆಯ ದಿನಾಂಕ ಈ ಕೆಳಗಿನಂತಿವೆ.

I	www.neecom. decom wow	20114000011 40000 10000 00000 00000 00000000					
	ಮೀಸಲು ಬೆಲೆ (ಈ ಮೊತ್ತಕ್ಕಿಂತ ಕಡಿಮೆ ಬೆಲೆಗೆ ಸ್ವತ್ತನ್ನು ಮಾರಾಟ ಮಾಡಲಾಗುವುದಿಲ್ಲ)		ಬಿಡ್ ಏರಿಕೆಯ ಮೊತ್ತ	ಆಸ್ತಿಯ ಇ-ಹರಾಜು ದಿನಾಂಕ ಮತ್ತು ಸಮಯ	ಕೆವೈಸಿ ದಾಖಲೆಗಳೊಂದಿಗೆ ಇಎಂಡಿ ಸಲ್ಲಿಸಲು ಕೊನೆಯ ದಿನಾಂಕ		
	ರೂ. 1,60,00,000/-	ರೂ. 16.00,000/-	ರೂ. 50,000/-	25.09.2025, ಬೆಳಿಗ್ಗೆ 11.00 ರಿಂದ ಸಂಜೆ 4.00 ಗಂಟೆಯವರೆಗೆ	24.09.2025ರ ಸಂಜೆ 5.00 ಗಂಟೆಯವರೆಗೆ		

ಜೆದರೆ ಅಡಿ, ಸರ್ವೇ ನಂ. 38, ಕೋತಿಹೊಸಹಳ್ಳ ಗ್ರಾಮ, ಯಲಹಂಕ ಹೋಬಳಿ, ಬೆಂಗಳೂರು ಉತ್ತರ ಶಾಲ್ದೂಕು, ಬೆಂಗಳೂರು ಮತ್ತು ಬಿಬೆಎಂಪಿ ಖಾತಾ ನಂ. 724/38, 2 & 3, 4 & 5, ಸಹಕಾರನಗರ, ಬೆಂಗಳೂರು–560092. ಪರಿವರ್ತಿತ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ B.Dis.ALS.SR(N)140/1991 92, ದಿನಾಂಕ 24.03.1992 ಮತ್ತು ಆಸ್ತಿಯ ಚ**ಕ್ಕುಬಂದಿ : ಜೂರ್ವಕ್ಕೆ :** ಎನ್ಟಿಐ ಬಡಾವಣೆ, **ಪಶ್ಚಿಮಕ್ಕೆ :** ರಸ್ತೆ, **ಉತ್ತರಕ್ಕೆ :** ಬಿ ಎಂ ರೆಡ್ಡಿರವರ ಆಸ್ತಿ, **ದಕ್ಷಿಣಕ್ಕೆ**

ಶೆಡ್ಯೂಲ್ "ಏ" ಆಸ್ತಿ : ಶೆಡ್ಯೂಲ್ ಎ ಆಸ್ತಿಯಲ್ಲಿ 720 ಚದರ ಅಡಿ ಭೂಮಿಯಲ್ಲಿ ಅವಿಭಾಜಿತ ಪಾಲು, ಹಕ್ಕು, ಶೀರ್ಷಿಕೆ, ಆಸಕ್ತಿಯನ್ನು ಹೊಂದಿದೆ.

ಶೆಡ್ಯೂಲ್ "ಸಿ" ಆಸ್ತಿ: ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡಂತೆ ಫ್ಲಾಟ್ ನಂ. 1004 & 1005, ನೆಲಮಹಡಿ, ಸೂಪರ್ ನಿರ್ಮಿತ ಪ್ರದೇಶ 2,936 ಃ ಅಡಿ, "ಆರ್ ಆರ್ ಲಿವಿಂಗ್ಸ್ಟ್ ಎಂದು ಕರೆಯಲ್ಲಡುವ ಅಪಾರ್ಟ್ ಮೆಂಟ್ ನ ಕಟ್ಟಡವು ನಾಲ್ಕು ಬೆಡ್ ರೂಮ್ ಗಳು, ಲಿವಿಂಗ್ ಹಾಲ್, ಡೈನಿಂಗ್ ಹಾಲ್, ಕಿಚನ್ ಜೊತೆಗೆ ವೆಟ್ಟಪೈಡ್ ನೆಲಹಾಸು, ಸಾಲ್ ಮರವನ್ನು ಬಳಸಿ ತಯಾರಿಸಿರುವ ಬಾಗಿಲು ಜೌಕಟ್ಟುಗಳು ಮತ್ತು ಯುಪಿಎಸಿ ಕಿಟಕಿಗಳನ್ನು ಶೆಡ್ಮೂಲ್ ಎ ಆಸ್ತಿಯಲ್ಲಿ ನಿರ್ಮಿಸಲಾಗಿದೆ ುತ್ತು ನೆಲಮಾಳಿಗೆಯಲ್ಲಿ ಎರಡು ಕವರ್ಡ್ಡ್ ಕಾರ್ ಪಾರ್ಕಿಂಗ್ ಪ್ರದೇಶ, ಸಾಮಾನ್ಯ ಪ್ರದೇಶಗಳಲ್ಲಿ ಅನುಪಾತದ ಪಾಲು ಸೇರಿದಂತೆ ಪ್ಯಾಸೇಜ್ಗಳು, ಲಾಬೀಸ್, ಎರಡು ಲೀಫ್ಸ್, ಮೆಟ್ಟಲುಗಳು ಮತ್ತು ಸಾಮಾನ್ಯ ಬಳಕೆಯ ಇತರ ಪ್ರದೇಶಗಳು, ಈ ಆಸ್ತಿಯು ಶ್ರೀ ವಿಜಯ್ .ಪಿ ಬಿನ್ ಲೇಟ್ ಪೌಲ್ ಡಿಸೋಜಾರವರ ಹೆಸರಿನಲ್ಲಿದೆ ಮತ್ತು ಚ<mark>ಕ್ಕುಬಂದಿ : ಪೂರ್ವಕ್ಕೆ :</mark> ತೆರೆದ ಜಾಗ, <mark>ಪತ್ರಿಮಕ್ಕೆ :</mark> ತೆರೆದ ಜಾಗ, **ಉತ್ತರಕ್ಕೆ** : ಫ್ಲಾಟ್ ನಂ. 1003 & 1006, <mark>ದಕ್ಷಿಣಕ್ಕೆ :</mark> ತೆರೆದ ಜಾಗ.

<mark>ಶಾಸನಬದ್ಧ 15 ದಿನಗಳ ಮಾರಾಟದ ಸೂಚನೆ "ಸರ್ಫೇಸಿ" ಕಾಯಿದೆ 2002ರ ಅಡಿಯಲ್ಲಿ ಹರಾಜು</mark> : ಸಾಲಗಾರರು/ಅಡಮಾನದಾರರು ಈ ನೋಟೀಸಿನ ಪ್ರಕಟಣೆಯ ದಿನಾಂಕರಿಂದ 15 ದಿನಗಳ ಒಳಗೆ ಮೇಲೆ ತಿಳಿಸಲಾದ ಮೊತ್ತವನ್ನು ಪಾವತಿಸಲು ಈ ಮೂಲಕ ತಿಳಿಸಲಾಗಿದೆ, ಅದು ವಿಫಲವಾದರೆ ಬ್ಯಾಂಕ್ ಸರ್ಫೇಸಿ ಕಾಯಿದೆ. 2002ರಲ್ಲಿ ನಿಗಧಿಪಡಿಸಿದ ನಿಬಂಧನೆಗಳ ಪ್ರಕಾರ ಆಸ್ತಿಗಳನ್ನು ಮಾರಾಟ ಮಾಡುತ್ತದೆ. ರಾಜಿನ ಹೆಚ್ಚಿನ ನಿಯಮ ಮತ್ತು ನಿಬಂಧನೆಗಳಗಾಗ<mark>ಿ ಅಧಿಕೃತ ಅಧಿಕಾರಿ, ಭಾರತೀಯ ಸ್ಥೇಟ್ ಬ್ಯಾಂಕ್, ಎಸ್ಎಆರ್ಐ, ಬೆಂಗಳೂರು</mark> ಪ್ರತಿನಿಧಿಸುವ ಅಧಿಕೃತ ಅಧಿಕಾರಿಗಳ .ದಗಿಸಿದ ಲಿಂಕ್**ಗಳನ್ನು ದಯವಿಟ್ಟು ನೋಡಿ. 1) https://baanknet.co**m.

ಆಸ್ತಿಗಳ ಪರಿಶೀಲನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ಉದ್ದೇಶಿತ ಬಿಡ್ದಾರರು ಮೇಲೆ ತಿಳಿಸಿದ ಅಧಿಕೃತ ಅಧಿಕಾರಿಯನ್ನು ಅಥವಾ ಬ್ಯಾಂಕಿನ ಅನುಮೋದಿತ ಪ್ರತಿನಿಧಿ

ಶ್ರೀ ಮನೋಹರ್ .ವಿ, ಮೊಬೈಲ್ : 7353931866 ಇವರನ್ನು ಸಂಪರ್ಕಿಸಿ. ಅಧಿಕೃತ ಅಧಿಕಾರಿಗೆ ಸಂಬಂಧಿಸಿರುವಂತೆ, ಮೇಲೆ ತಿಳಿಸಲಾದ ಯಾವುದೇ ಆಸ್ತಿಗಳ ಮೇಲೆ ಯಾವುದೇ ಹೊರೆ ಇರುವುದಿಲ್ಲ

ಸಹಿ/- ಅಧಿಕೃತ ಅಧಿಕಾರಿಗಳು

ಭಾರತೀಯ ಸ್ಟೇಟ್ ಬ್ಯಾಂಕ್, ಎಸ್ಎಆರ್ಬಿ, ಬೆಂಗಳೂರು